

GUJARAT PETROSYNTHESE LIMITED

Reg. Off: No.24, II Main, Doddanekkundi Industrial Area, Phase I, Mahadevapura Post, Bangalore-560 048. Ph: 91 – 80 - 28524133 Fax: 91– 80 - 28524171

E-mail: info@gpl.in, Website: www.gpl.in CIN No. L23209KA1977PLC043357





Date: 07th September, 2020

To, Bombay Stock Exchange Limited, 1st Floor, Phiroze Jeejeebhoy Towers, Dalal Street, Fort, Mumbai-400001

Scrip Code: 506858

Subject: Disclosure under Regulation 30, 44 and 47 of the SEBI (Listing Obligations and Disclosure Requirements) Regulations, 2015 regarding Newspaper Advertisement of Notice of Annual General Meeting and Remote e-voting.

Dear Sir/Madam,

Pursuant to Regulation 30 read with Schedule III Para A, Regulation 44 and Regulation 47 of the SEBI Listing Regulations and in compliance with Section 108 of the Companies Act, 2013 and Ministry of Corporate Affairs ('MCA') Circulars dated 05th May, 2020, 08th April, 2020 and 13th April, 2020, and Securities and Exchange Board of India ('SEBI') Circular dated 12th May, 2020, we enclose copies of the following newspaper advertisements published for giving Notice of the 43rd Annual General Meeting of the Company to be held on Tuesday, 29th September, 2020 at 12.30 p.m. (IST) through Video Conferencing / Other Audio Visual Means only, and remote e-Voting details:

- 1. Financial Express (English) Edition dated 05th September, 2020; and
- 2. Kannada Prabha (Kannada) Edition dated 05th September, 2020.

Further, the Company has also disseminated the above published information on the Company's website viz., www.gpl.in.

Kindly take the above on records.

Thanking you,

For Gujarat Petrosynthese Limited

Ms. Urmi N. Prasad

Joint Managing Director

DIN: 00319482

Address: 8-2-417/301, Mount Kailash, Road No. 4, Banjara Hills, Hyderabad-50003

Place: Hyderabad

Office: 1A, Ground Floor, Arcadia Building, NCPA Marg, Nariman Point, Mumbai – 400021 Phone: 022-22049309/22, E-mail:secretarial@gujaratpetrosynthese.com

FINANCIAL EXPRESS



CG POWER AND INDUSTRIAL SOLUTIONS LIMITED CIN NO: L99999MH1937PLC002641

Registered Office: 6th Floor, CG House, Dr. Annie Besant Road, Worli, Mumbai - 400 030 Tel No.: 022-2423 7777, Fax No.: 022-2423 7545

E-mail: investorservices@cgglobal.com, Website: www.cgglobal.com NOTICE

Notice is hereby given in accordance with 124(6) ('the Section') and Rule 6(3)(a) of the Investor Education and Protection Fund Authority (Accounting, Audit, Transfer and Refund) Rules, 2016 as amended from time to time ('the Rules'), to the shareholders of CG Power and Industrial Solutions Limited ('the Company') whose shares are being transferred to the demat account of the Investor Education and Protection Fund ('IEPF') Authority.

All the underlying shares in respect of which interim dividend declared by the Company on November 08, 2013 has not been claimed or encashed by the respective shareholders for seven consecutive years are due to be transferred to IEPF Authority on December 07, 2020 in accordance with the provisions of the Section and the Rules.

Complying with the requirements as set out in the Rules, the Company has communicated individually to all the concerned shareholders at their latest available address whose share(s) is/are liable to be transferred to the demat account of IEPF Authority for taking the appropriate action(s). The shareholders may kindly note that the details of such shareholders being name, folio number/DP ID/ Client ID along with the number of corresponding shares which are due to be transferred to IEPF Authority are available on the website of the Company at www.cgglobal.com.

Accordingly, all such shareholders are requested to claim the unpaid/unclaimed dividend latest by Monday, December 07, 2020, to avoid the transfer of their shares to the Demat Account of the IEPF Authority. In case the Company does not receive any communication from the concerned shareholders by Monday, December 07, 2020, the Company shall be compelled, with a view to comply with the requirements set out in the Section and Rules, to transfer the corresponding shares to the demat account of IEPF Authority.

The concerned shareholders holding shares in physical form and whose shares are liable to be so transferred, may note that the Company would be issuing duplicate share certificate(s) in lieu of the original share certificate(s) held by them in order to comply with the Rules. Hence the original share certificate(s) held by such shareholders shall stand cancelled. In this regard the details uploaded by the Company on its website would be regarded and shall be deemed as adequate notice inter-alia in respect of issuance of duplicate share certificate(s) by the Company for transfer of such shares to demat account of IEPF Authority.

Shareholders may note that both the underlying share(s) along with the dividend(s) transferred to IEPF Authority including all benefits accruing thereon, if any, can be claimed back by the shareholder from the IEPF Authority after following the procedure prescribed in the Rules and no claim shall lie against the Company in this regard.

For any queries on the above matter, shareholders may contact the Company's Registrar and Share Transfer Agent, Datamatics Business Solutions Limited, Plot No. B 5, Part B Cross Lane, MIDC, Andheri (East), Mumbai 400 093. Tel. No.: 022-6671 2001- 6, Fax No. 022-6671 2011, E-mail: cginvestors@datamaticsbpm.com, Website: www.datamaticsbpm.com.

For CG Power and Industrial Solutions Limited

Alen Ferns Company Secretary and Compliance Officer Place: Mumbai Date : September 04, 2020 Membership No.: 30633

MRO-TEK REALTY LIMITED MROTEK (Formerly known as MRO-TEK Limited) CIN: L28112KA1984PLC005873

Regd Office: No.6, New BEL Road, Chikkamaranahalli, Bengaluru-560 054 Phone: 080-42499000 Email: grd@mro-tek.com Website: www.mro-tek.com

INFORMATION TO THE MEMBERS REGARDING 36TH ANNUAL GENERAL MEETING TO BE HELD THROUGH VIDEO CONFERENCING / OTHER AUDIO-VISUAL MEANS

Notice is hereby given that the Thirty Sixth (36th) Annual General Meeting ("AGM") of members of MRO-TEK Realty Limited ("the Company") will be held through Video Conferencing ("VC") / Other Audio-Visual Means ("OAVM") on Wednesday, the 30th Day of September, 2020 at 11.30 A.M.(IST), without physical presence of the members at a common venue in compliance with all the applicable provisions of the Companies Act, 2013 and Rules made thereunder and the Securities and Exchange Board of India ("SEBI") (Listing Obligations and Disclosure Requirements), Regulations, 2015, read with General Circular Number 20/2020 dated May 5, 2020 read with General Circular Numbers, 14/2020 dated April 8, 2020 and 17/2020 dated April 13, 2020 issued by the Ministry of Corporate Affairs ("MCA") and Circular number SEBI/HO/CFD/CMD1/CIR/P/2020/79 issued by the Securities and Exchange Board of India ("SEBI") (hereinafter collectively referred to as "the Circulars"), to transact the business as set out in the Notice calling of the AGM of the Company.

In compliance with the relevant circulars, electronic copies of the Notice of the AGM and the Annual Report 2019-20, will be sent in due course only through electronic mode to members whose email addresses are registered with the Company / Depositories.

The aforesaid documents will also be available on the website of the Company at http://www.mro-tek.com/20-21.html and also on the website of the Stock Exchanges, i.e., BSE Limited and National Stock Exchange of India Limited at www.bseindia.com and www.nseindia.com, respectively.

Instructions for remote e-voting and e-voting during the AGM:

The Company is providing to its Members, the facility to exercise their right vote

on Resolutions set forth in the Notice of the AGM, using electronic voting system platform (e-voting), provided by CDSL. The facility for e-voting at AGM shall also be made available during the AGM. The members who have not cast their votes through remote e-voting can cast their vote at AGM.

The manner of remote e-voting by members holding shares in dematerialized form, physical mode and members who have not registered their email addresses is provided in the Notice of the AGM, which will be sent in due

To enable participation in the remote e-voting process by those members to whom the Notice of AGM could not be dispatched, the Company has made appropriate arrangements with Kfin Technologies Private Limited (RTA) for registration of email addresses in terms of the relevant Circular.

Manner of registering/updating e-mail addresses as below:

i) For Temporary Registration

Date : September 3, 2020

Place : Bengaluru

Members holding shares in physical mode, who have not registered updated their email addresses with the Company, are requested to register/ update the same by sending email to cs@mro-tek.com or grd@mrotek.com or log in to the website of the RTA, Kfin Technologies Private Limited, under Investor Services > E-mail/Bank detail Registration - fill in the details and upload the required documents and submit.

For Physical shareholders- please provide necessary details like Folio No., Name of Shareholder, scanned copy of the Share Certificate (front & back), PAN (self-attested scanned copy of PAN card), AADHAAR (self-attested scanned copy of Aadhaar Card) by email to Company/RTA email id.

ii) For Permanent Registration for Demat shareholders:

Members holding shares in dematerialised mode, who have not registered/ updated their email addresses with their Depository Participants, are requested to register / update their email addresses with whom they maintain their demat account.

Any person who becomes member of the Company after the dispatch of Notice of the AGM and holding shares as on the cut-off date may obtain the USER ID and password in the manner as provided in the Notice of the AGM.

In case you have any queries or issues regarding e-voting, you may refer the Frequently Asked Questions ("FAQs") and e-voting manual available at www.evotingindia.com, under help section or write an email to helpdesk.evoting@cdslindia.com or call 1800225533.

> By Order of the Board of Directors for MRO-TEK Realty Limited Sd/- Barun Pandey

Company Secretary and Compliance Officer



DHARANI FINANCE LIMITED Regd. Office. PGP House, New No. 59 Sterling Road, Nungambakkam, Chennai 600 034

Tel No.: 91-44-2825 4176, 2825 4609, 2831 1313, 2820 7482 Fax No.: 91-44-2823 2074 Email ID: secretarial@dharanifinance.in Website: www.dharanifinance.in NOTICE OF THE 30TH ANNUAL GENERAL MEETING BOOK CLOSURE AND REMOTE E-VOTING INFORMATION Notice is hereby given that the 30" Annual General Meeting of the Members of the Company will be convened on Monday, the 28" September 2020 at 11,00 A.M. (IST) through Video Conference/ Other Audio Visual Means ("VC/OAVM") facility in compliance with the applicable provisions of the Companies Act, 2013 and Rules framed thereunder and the SEBI(LODR)Regulations, 2015 read with General Circular Nos.14/2020 No.17/2020 and No.20/2020 dated April 08,2020, April 13,2020 and May,05,2020 respectively issued by the Ministry of Corporate Affairs ("MCA Circulars") and Circular No.SEBI/HO/CFD/CMD1/CIR/P/2020/79 dated May,12,2020, issued by the Securities and Exchange Board of India("SEBI Circular"), without the physical presence of the Member, Pursuant to Section 91 of the Companies Act, 2013, the Registrar of Members and Shares Transfer Books of the Company will remain closed from 22.09.2020 to 28.09.2020 (both days inclusive).

of the Financial year ended 31" March 2020 has been sent only by email to all those Members, whose email addresses are registered with the Company or with the Company's Registrar and Transfer Agent, viz.,M/s Cameo Corporate Services Ltd.(RTA) or with their respective Depository Participants in accordance with the MCA Circulars and SEBI Circular. The requirements of sending physical copy of the notice of the 30" AGM Annual Report to the Members have been dispensed with vide MCA Circulars and SEBI Circular

3. Members holding shares either in physical form and dematerialized form, as on the cut-off date of 21.09.2020 may cast their vote electronically, as set out in the Notice of the 30" AGM through electronic

4. In line with MCA Circulars and SEBI Circular, the Notice of the 30" AGM of the Company has been uploaded on the website of the Company www.dharanifinance.in, The Notice can also be accessed from the Website of the Stock Exchange i.e. BSE Limited www.bseindia.com. as well as on the website of the CDSL, the agency for providing the remote electronic voting at www.evotingindia.com. The remote e-Voting period begins on 25.09.2020 at 9.00 a.m. (IST) and ends on 27.09.2020 at 5.00 p.m.(IST. During the period, Shareholders of the Company holding shares either in physical or dematerialized form, as on the cut-off date i.e., 21.09.2020 may cast their vote by remote e-Voting. The remote e-Voting module shall be disabled by CDSL for voting, thereafter. Once the vote on a resolution is cast by the Member, the Member shall not be allowed to change it subsequently.

Any person who acquires shares and becomes a member of the Company after dispatch of the AGM Notice and holding shares as on the out-off date i.e., 21.09.2020 may obtain the login ID and password by sending a request at www.evotingindia.com or cameo@cameoindia.com

DP ID and Client ID Number (Folio No. email ID, Mobile No.at secretarial@dharanifinance.in till 4.00 p.m. (IST) on Friday, the 25" September 2020. Members who would like to ask question during the 30" AGM of the Company need to register themselves as a speaker by sending their request preferably along with their question mentioning their name, DP ID and Client ID Number, Folio No., email ID, Mobile No. to the Company's email address at secretarial@dharanifinance.intil 4.00 p.m.(IST)on Friday, the

Company's Company's RTA, can get the same registered and obtain notice of the 30" AGM of the Company along with the Annual Report for the Financial year ended 31" March 2020, and/or login details for joining the 30" AGM of the Company through (("VC/OAVM") facility including e-Voting, by sending a

c. Self-attested scanned copy of any documents (such as Aadhar Card, Driving License, Voter ID Card, Passport) in support of the address of the member as registered with the Company

In case any shareholder has any queries or issues regarding e-voting, he may refer the Frequently Asked Questions (FAQs) and e-voting manual available at www.evotingindia.com or call 1800225533.

The afore-mentioned information in being issued for the information and benefit of all the members of the Company and is in compliance with the MCA Circulars and SEBI Circular.

For Dharani Finance Limited By Order of the Board

Dr. S. Kuppan Company Secretary

60

GEECEE VENTURES LIMITED

CIN-L24249MH1984PLC032170 Regd. Office: 209-210, 2nd Floor, Arcadia Building, 195, Nariman Point, Mumbai - 400021, Telephone: 022-40198600; Fax: 022-40198650, E-mail Id: geecee.investor@gcvl.in; Website: www.geeceeventures.com

NOTICE OF THE THIRTY SIXTH (36TH) ANNUAL GENERAL MEETING

NOTICE is hereby given that the Thirty Sixth (36th) Annual General Meeting ("AGM") of the Company will be held on Monday, September 28, 2020 at 11:00 A.M. via Video Conference / Other Audio Visual Means in compliance with the provisions of the Companies Act, 2013 read with to General circular Nos. 14/2020, 17/2020 and 20/2020 dated April 8, 2020, April 13, 2020 and May 5, 2020 respectively, issued by the Ministry of Corporate Affairs ("MCA Circulars") and Circular No. SEBI/HO/CFD/CMD1/CIR/P/2020/79 dated May 12, 2020 to transact the business as set out in the notice convening the AGM ("Notice").

The Notice of the AGM along with the Annual Report for the Financial Year 2019-20 will be sent only by electronic mode to members whose email addresses are registered with the Company/Depositories Participants ("DP's")/Registrar and Transfer Agent viz. Link Intime India Private Limited ("RTA") in accordance with the aforesaid MCA Circulars and SEBI Regulations. In case members who have not registered their e-mail address are requested to register the same in respect of shares held in electronic form with the Depository through their Depository Participant(s) and in respect of shares held in physical form by writing to the Company's Registrar and Share Transfer Agent, Link Intime India Private Limited, C-101, 247 Park, L.B.S. Marg, Vikhroli (West), Mumbai-400 083. The Notice and the Annual Report will also be available on

the website of the company at www.geeceeventures.com, website of the Stock Exchanges i.e. BSE Limited and National Stock Exchange of India Limited at www.bseindia.com and www.nseindia.com respectively. Members can attend and participate in the AGM only through VC/OAVM. In case of any queries write an email at evoting@nsdl.co.in or contact NSDL team Anubhav Saxena or Sarita Mote at the following Tel no.: 1800-222-990 who will also address the grievances connected with the voting by electronic means. Members may also write to the Company Secretary at geecee.investor@acvl.in.

The procedure and instructions for joining AGM through VC/ OAVM and detailed procedure and instructions for casting votes through remote e-voting or e-voting during the AGM for all Members (including the Members holding shares in physical form/ whose email addresses are not registered with the DPs/ Company/RTA) are stated in the Notice.

> For GeeCee Ventures Limited Sd/-

Dipyanti Jaiswar

Place: Mumbai Date: 04th September, 2020 Company Secretary

SUYOG TELEMATICS LIMITED

CIN: L32109MH1995PLC091107 Regd. Off.: Gala No.41, Suyog Industrial Estate, 1st Floor, Mumbai, Maharashtra, 400083. Tel no.: +91-022-25795516, Website: www.suyogtelematics.co.in; Email: investor@suyogtelematics.co.in

INFORMATION REGARDING THE 25th ANNUAL GENERAL MEETING TO BE HELD THROUGH VIDEO CONFERENCING (VC)

NOTICE is hereby given that pursuant to the applicable provisions of the Companies Act,

2013, Rules made thereunder and General Circular No. 20/2020 dated 5" May 2020 read with General Circular No. 14/2020 dated 8" April 2020 and General Circular No. 17/2020 dated 13" April 2020 issued by Ministry of Corporate Affairs, the 25" Annual General Meeting (AGM) of the members of Suyog Telematics Limited will be held on Tuesday, 29" September 2020 at 12 Noon through video conferencing facility without any physical presence of members. The process of participation in the AGM will be provided in the In accordance with the MCA Circulars and SEBI Circulars, the Notice and Annual Report

will be sent only through electronic mode to those members whose e-mail ids are registered with Company/ Depository Participants (DPs). The Notice and Annual Report will also be available on the website of Company i.e. www.suyogtelemati.co.in and on the website of stock exchange at www.bseindia.com. Members attending the AGM through VC/OAVM shall be counted for the purpose of reckoning the quorum under Section 103 of the Companies Act 2013. Manner to register/update email addresses:

Members who have not registered their e-mail address with the Company or their Depository Participant are requested to register their e-mail address in the following

manner: For Physical Shareholders Send Scanned copy of the following documents by email to the Company's Registrar and

Share Transfer Agent, Big Share Services Limited at investor@bigshareonline.com: a. A signed request letter mentioning your name, folio number and complete address

 Self-attested scanned copy of the PAN Card, and c. Self-attested scanned copy of any document (such as Aadhaar card, Driving Licence, Election Identity card, Passport) in support of the address of the Members as registered

with the Company.

For Electronic Shareholders The shareholders holding shares in electronic mode are also requested to register/ update their email address, Permanent Account Number (PAN) and Bank Account details with the Depository Participant where their respective dematerialised accounts are

The remote e-voting as well as e-voting at the AGM on the proposals contained in the Notice of the AGM will be conducted on the e-voting system to be provided by the Company. The details of the e-voting system and process of e-voting will be specified in the Notice of the AGM. The members who are holding shares in physical form or who have not registered their email ID, can access the details of e-voting system and vote on the evoting system as per the procedure which will be mentioned in the AGM Notice.

This newspaper intimation will also be available on the Company's website at www.suyogtelematics.co.in and on the website of BSE Limited at www.bseindia.com

By order of the Board Date: 04.09.2020

Rahul Kapur

Place: Mumbai

Company Secretary

JM FINANCIAL MUTUAL FUND **NOTICE-CUM-ADDENDUM**

NOTICE-CUM-ADDENDUM TO THE STATEMENT OF ADDITIONAL INFORMATION (SAI), SCHEME INFORMATION DOCUMENT (SID) AND KEY INFORMATION MEMORANDUM (KIM) OF THE SCHEMES OF JM FINANCIAL MUTUAL FUND ("THE FUND").

of JM Financial Mutual Fund managed by M/s. KFin Technologies Private Limited will be functioning from new address as under:

Location/ Branch	Date	Old Address	New Address
Mysore	September 9, 2020	L-350, Silver Tower, Ashoka Road, Opp.Clock Tower, Mysore 570001. Tel: 0821-2438006	No 2924, 2nd Floor, 1st Main, 5th Cross, Saraswathi Puram, Mysore 570009. Tel: 0821-2438006
amended fro		e. All the other terms and conditions of	ind SAI of the Schemes of the Fund, as SID, KIM and SAI of the Schemes of the

Authorised Signatory JM Financial Asset Management Limited Place : Mumbai (Investment Manager to JM Financial Mutual Fund) Date: September 4, 2020

JM Financial Asset Management Limited

Registered Office: 7th Floor, Cnergy, Appasaheb Marathe Marg, Prabhadevi, Mumbai - 400025. Corporate Office: Office B, 8th Floor, Cnergy, Appasaheb Marathe Marg, Prabhadevi, Mumbai-400025. Corporate Identity Number: U65991MH1994PLC078879. • Tel. No.: (022) 6198 7777 • Fax No.: (022) 6198 7704. • E-mail: investor@jmfl.com • Website : www.jmfinancialmf.com

Mutual Fund investments are subject to market risks, read all scheme related documents carefully.

TIE Tractors India

[CIN: L74999WB1974PLC041725]

TIL LIMITED

Regd. Office: 1, Taratolla Road, Garden Reach, Kolkata-700 024

Tel: (033) 6633 2000/2845; Fax: (033) 2469 3731/2143 Website: www.tilindia.in

NOTICE Pursuant to Regulation 29 read with Regulation 47 of the Securities

and Exchange Board of India (Listing Obligations & Disclosure Requirements) Regulations, 2015, Notice is hereby given that a Meeting of the Board of Directors of TIL Limited ('the Company') is scheduled to be held on Friday, 11th September, 2020, inter-alia, to consider and approve the Unaudited Financial Results of the Company for the first quarter ended on 30th June, 2020, of the financial year 2020-21, subject to Limited Review by the Statutory Auditors of the Company.

In terms of the Company's Code of Conduct to Regulate, Monitor and Report Trading by Designated Persons, the trading window, which was closed on 2nd July, 2020, shall remain closed till Sunday, 13th September, 2020 for the aforesaid purpose.

The said Notice is also available on the Company's website www.tilindia.in and also on the websites of the Stock Exchanges viz., BSE Limited – www.bseindia.com and the National Stock Exchange of India Limited – www.nseindia.com.

Place: Kolkata Date: 4th September, 2020

By Order of the Board Sekhar Bhattacharjee Company Secretary

RDB REALTY & INFRASTRUCTURE LIMITED

Regd. Office : Bikaner Building, 8/1, Lal Bazar Street, 1st Floor, Room No. 10, Kolkata - 700 001 Ph - 033 44500500 email id- secretarial@rdbindia.com website-www.rdbindia.com

CIN: L16003WB2006PLC110039

Notice is hereby given pursuant to Regulation 47 of the SEBI (Listing Obligations and Disclosure Requirements) Regulations 2015 that a meeting of the Board of Directors of the Company will be held on Monday, the 14th Day of September, 2020 at 4.00 P.M. at its Registered Office, inter alia, to consider, approve and take on record the Un-audited standalone and consolidated Financial Results of the Company for the quarter ended 30th June, 2020. The said Notice is also posted on the website of the Company at www.rdbindia.com and is also available on website of the Bombay

Ritesh Kumar Jha lace: Kolkata Company Secretary Date: 04.09.2020

Stock Exchange i.e. www.bseindia.com

For RDB Realty & Infrastructure Ltd.

apis"

APIS INDIA LIMITED CIN: L51900DL1983PLC164048

Regd. Office: 18/32, East Patel Nagar, New Delhi-110008 Tel: 011-43206650; Fax: 011-25713631 | E-mail:mail@apisindia.com | Website: www.apisindia.com

NOTICE OF THE 38th ANNUAL GENERAL MEETING, E-VOTING INFORMATION AND BOOK CLOSURE Notice is hereby given that the 38" Annual General Meeting ("AGM") of the Members of the APIS India Limited ("the Company") will be held on Wednesday, 30" day of September, 2020 at 10:00 A.M.(IST) through Video Conferencing ("VC")/Other Audio Video Mode ("OAVM"), to transact the items of ordinary & Special businesses as set out in the notice of

20/2020 dated 8th April, 2020, 13th April, 2020 and 5th May, 2020, respectively, issued by the Ministry of Corporate Affairs ("MCA Circulars") and Circular No. SEBI/HO/CFD/CMD1/CIR/P/2020/79 dated 12" May, 2020 issued by the Securities and Exchange Board of India ("SEBI Circular") and in compliance with the provisions of the Act and the SEBI (Listing Obligations and Disclosure Requirements) Regulations, 2015 ("Listing Regulations"). In Compliance with the aforesaid circulars the 38" AGM of the Company is being held on Wednesday, 30" day of September, 2020 at 10:00 A.M.(IST) through Video Conferencing ("VC")/Other Audio Video Mode ("OAVM"). Further,

In view of the outbreak of the COVID-19 pandemic, social distancing norm to be followed and the continuing restriction on

movement of persons at several places in the country and pursuant to General Circular Nos.14/2020, 17/2020 and

electronic copies of Annual Reports for F.Y 2019-20 and Notice of AGM have been sent on September 03, 2020 to all the members, whose email id are registered with the Company/Depository Participant. The requirement of sending physical copies of notice of AGM and Annual Report has been dispensed with pursuant to the above said MCA Circulars and SEBI

Members are hereby informed that the aforesaid Notice of 38" AGM and Annual Report are available and can be downloaded from the Company's website www.apisindia.com and are also available on the website of CDSL at www.evotingindia.com and Stock Exchange at www.bseindia.com.

In compliance with the provisions of Section 108 read with Rule 20 and 21 of the Companies (Management and Administration) Rules, 2014 as amended by the Companies (Management and Administration) Rules, 2015, Regulation 44 of SEBI (Listing obligations and Disclosure Requirements) Regulations, 2015 and clause 7.2.1 of the Secretarial Standard-2, the Company is pleased to provide members facility to exercise their right to vote on resolutions proposed to be considered at the Annual General Meeting by electronic means and the business may be transacted through e-voting services. The facility of casting the votes by the members using an electronic voting system from a place other than venue of the AGM ("remote e-voting") will be provided by Central Depository Services (India) Limited ("CDSL"). All members are hereby informed that:

The business as set out in the 38" Notice of AGM may be transacted through remote e-voting or e-voting system at

The remote e-voting shall commence at 9:00 A.M. (IST) on Sunday, September 27, 2020 and will end at 5:00 P.M. (IST) on Tuesday, September 29, 2020. The e-voting shall not be permitted beyond 05:00 P.M (IST) on September 29, 2020. The e-voting module shall be disabled by CDSL, for voting thereafter. Once the vote on a resolution is cast by the member, the member shall not be allowed to change it subsequently.

The shareholders holding shares either in physical form or in dematerialized form as on Wednesday, September 23,

Any person who becomes member of the Company after dispatch of the Notice of the meeting and holding shares

2020, being cut-off date, only shall be entitled to avail the facility of Remote E-voting as well as voting in the AGM.

as of the cut-off date i.e. Wednesday, September 23, 2020 may obtain the Login Id and password by sending a

request to helpdesk.evoting@cdslindia.com. The detailed procedure for obtaining Login Id and password is also provided in the Notice of the meeting which is available on the Company website (www.apisindia.com) and CDSL website (www.evotingindia.com). However if the member is already registered with CDSL for e-voting then the existing user ID and password can be used for casting the vote through remote e-voting.

The voting rights of the members shall be in proportion to their share of the paid up equity share capital of the company as on the cut-off date i.e. Wednesday, September 23, 2020.

The facility for voting electronically will be made available during the AGM. The members who have cast their vote by remote e-voting prior to the AGM may also attend the AGM but shall not

be entitled to cast their vote again.

Members who have not cast their vote through remote e-voting and present at the AGM through VC/OAVM, shall be eligible to vote through e-voting at the AGM, by following the procedure as outline in the Notice.

A person, whose name is recorded in the register of members or in the register of beneficial owners maintained by the depositories as on the cut-off date i.e. Wednesday, September 23, 2020 shall be entitled to avail the facility of remote e-voting and participate and vote at the AGM.

For the process and manner of the remote e-voting/e-voting members may go through the instructions in the Notice of 38" AGM. The Annual Report, Notice of AGM of the company and others documents are also available on the Company's website www.apisindia.com and website of Central Depository Services (India) Limited (CDSL)

In case of any queries, members may refer to the 'Frequently Asked Questions' (FAQs) for shareholders and 'e-voting manual' available at www.evotingindia.com under help section or write an email to helpdesk.evoting@cdslindia.com.

Members may address their queries/grievances connected with respect to remote e-voting/e-voting to Mr. Rakesh Dalvi, Deputy Manager, Central Depositary Services (India) Limited, 16th Floor, Phiroze Jeejeebhoy Towers, Dalai Street, Fort, Mumbai-400001, Email: helpdesk.evoting@cdslindia.com or call on Toll Free no. 1800-200-5533 Mr. Anand Kumar Singh, Practicing Company Secretary has been appointed as the Scrutinizer for conducting the

e-voting process in a fair and transparent manner. The results of the remote e-voting alongwith the results of e-voting conducted at the AGM alongwith report of

Scrutinizer shall be declared on or after the AGM. The results declared along with the Scrutinizer's Report shall also be placed on the Company's website www.apisindia.com and on the website of CDSL www.evotingindia.com within 48 hours from the conclusion of AGM and the results shall be communicated to the Stock Exchange, where the equity shares of the Company are listed. Notice is further given pursuant to Section 91 of the Companies Act, 2013 and Rule made thereunder and Regulation 42

SEBI (Listing Obligations and Disclosure Requirements) Regulations, 2015 that the Register of Members and Share Transfer Books of the Company shall remain closed during the book closure period i.e. from Thursday, September 24, 2020 to Wednesday, September 30, 2020 (both days inclusive) for the purpose of the 38" Annual General Meeting. For APIS India Limited

Amit Anand Managing Director DIN:00951321

BENGALURU

No. 24, Il Main, Doddanekundi Industrial Area, Phase I, Mahadevapura Post, Bangalore - 560048 CIN: L23209KA1977PLC043357

Email: info@gpl.in, secretarial@gujaratpetrosynthese.com Website: www.gpl.in NOTICE OF THE 43rd ANNUAL GENERAL MEETING AND E-VOTING FACILITY

Notice is hereby given that the 43" Annual General Meeting ("AGM") of the members of Gujarat Petrosynthese Limited

In accordance with the General Circulars dated 08" April, 2020, 13" April, 2020 and 05" May, 2020 issued by the Ministry of Corporate Affairs (collectively referred to as 'MCA Circulars') and Circular dated 12" May, 2020 issued by the Securities and Exchange Board of India ('SEBI Circular'), the Notice of the AGM along with the Annual Report for Financial Year

AGM is available on the Company's website at www.gpl.in and on the website of the Stock Exchange on which the shares of the Company are listed i.e. www.bseindia.com. A copy of the same is also available on the website of Central Depository Services Limited ('CDSL') at www.evotingindia.com.

Remote E-Voting:

In compliance with the provisions of Section 108 of the Act read with Rule 20 of the Companies (Management and Administration) Rules, 2014, as amended, Secretarial Standards – 2 issued by the Institute of Company Secretaries of India on General Meetings and Regulation 44 of the SEBI (Listing Obligations and Disclosure Requirements) Regulations, 2015, the Company is providing to its members, the facility to exercise their right to vote through remote e-Voting before the AGM and during the AGM in respect of the businesses to be transacted at the AGM and for this purpose,

The detailed instructions for remote e-Voting are given in the Notice of the AGM as well as in the email sent to the members by Bigshare Services Private Limited, RTA of the Company. Members are requested to note the following:

1. The E-Voting period commences on Thursday, 24" September 2020 at 09.00 a.m (IST) and ends on Monday, thereafter and members will not be allowed to vote electronically beyond the said date and time.

be made available during the meeting and the members attending the meeting, who have not already cast their vote by remote e-Voting shall be able to exercise their right during the Meeting. A person whose name is recorded in the Register of Members / Register of Beneficial Owners as on the Cut-Off Date only shall be entitled to avail the facility of remote e-Voting before / during the AGM;

participate at the AGM through VC/OAVM but shall not be entitled to cast their vote on such resolution(s) again. Manner of joining the AGM:

Members who have not yet registered their e-mail addresses are requested to follow the process mentioned below for

www.evotingindia.com. Manner to register/update email addresses:

A facility to attend the AGM through VC/ OAVM is available through the CDSL e-Voting system at

Visit the link - https://bigshareonline.com/InvestorRegistration.aspx

Enter the Physical Folio Number or DP ID & Client ID

The system will then confirm the e-mail address for receiving the AGM Notice. 8. In case of any queries / difficulties in registering the e-mail address, such Members may write to

investor@bigshareonline.com

022-23058542/43.

Place: Bangalore

Date: 5" September, 2020

with their Depository Participants ('DPs') and Members holding shares in physical form are requested to update the same with Registrar & Transfer Agent. If case of any queries or issues regarding attending AGM & e-Voting from the e-Voting System, you may refer the

Frequently Asked Questions ("FAQs") and e-voting manual available at www.evotingindia.com, under help section or write an email to helpdesk.evoting@cdslindia.com or contact Mr. Nitin Kunder (022- 23058738) or Mr. Mehboob Lakhani (022-23058543) or Mr. Rakesh Dalvi (022-23058542). All grievances connected with the facility for voting by electronic means may be addressed to Mr. Rakesh Dalvi, Manager,

> For Gujarat Petrosynthese Limited **Urmi Prasad**

financialexp.ep. . in

CIN No.: L65191TN1990PLC019152

The Notice of the 30° AGM and the Annual Report of the Company including the Financial Statements.

voting system("remote e-Voting) of Central Depository Services (India) Limited (CDSL).

Members are requested to express their view/ send their queries in advance mentioning their name

8. Members holding shares in physical form who have not registered their email addresses with the

scanned copy of the following documents by email to the Company's RTA's email. a. A signed request letter mentioning his Name, Folio No. and complete address b. Self-attested scanned copy of the PAN Card.

Date: 04.09.2020 Place: Chennai - 34

A JM FINANCIAL

CHANGE IN ADDRESS OF OFFICIAL POINT OF ACCEPTANCE Investors are requested to take note that the following Official Point of Acceptance (PoA) of the Schemes

Location/ Date Branch		Old Address	New Address	
Mysore	September 9, 2020	L-350, Silver Tower, Ashoka Road, Opp.Clock Tower, Mysore 570001.		
	9, 2020	Tel: 0821-2438006	570009. Tel: 0821-2438006	

(Formerly known as JM Financial Asset Management Private Ltd.),

For further details, please contact:

REF No. 15/2020-21

GUJARAT PETROSYNTHESE LIMITED

('the Company') will be held on Tuesday, 29" September, 2020 at 12.30 p.m. (IST) through Video Conferencing ('VC'). Other Audio-Visual Means ('OAVM'). The venue of the meeting shall be deemed to be the registered office of the Company situated at No. 24, II Main, Doddanekkundi Industrial Area, Phase I, Mahadevapura Post, Bangalore-560048, to transaci the businesses as set out in the Notice of the AGM.

('FY') 2019-20 has been sent through electronic mode on Friday, 04th September, 2020 to those members whose e-mail addresses are registered with the Company / Depositories/ Registrar & Transfer Agent ('RTA'). The requirement of sending physical copies of the Notice of the AGM and Annual Report has been dispensed with, vide MCA Circulars and the SEBI Circular. The Annual Report of the Company for FY 2019-20, inter-alia, containing the Notice and Explanatory Statement of the 43°

the Company has appointed CDSL to facilitate such voting through electronic means.

28" September 2020 at 05.00 p.m (IST). The remote e-Voting module shall be disabled by CDSL for voting 2. The voting rights of the members shall be in proportion to their share of the paid-up equity share capital of the Company as on Tuesday, 22" September, 2020 ('Cut-Off Date'). The facility of remote e-Voting sytem shall also

3. Members who have cast their vote on resolution(s) by remote e-Voting prior to the AGM will also be eligible to

registering their e-mail addresses to receive the Notice of the AGM and Annual Report electronically along with Login ID and password for remote e-Voting:

Select the name of the Company – Gujarat Petrosynthese Limited

5. Update/Add a new email address and Update/Add a new Mobile Number and enter your Full Name 6. Confirm the details entered and Submit

For permanent registration of e-mail address, Members holding shares in demat form are requested to update the same

(CDSL,) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com or call on

Joint Managing Director

Date: September 04, 2020

Place: New Delhi

ಸಾಲಗಾರ/ರು:ಮೆ।। ಶಿವಭೋಜ್ ಹೋಟೆಲ್ ಮತ್ತು ರೆಸೋರೆಂಟ್ ಪ್ರವೇಟ್ ಲಿಮಿಟೆಡ್, ಶ್ರೀ ಅಶಿನ್ ಶಿವಾನಂದ ಶೆಟ್ಕಿ ಶ್ರೀ ಶಿವಾನಂದ್ ಭೋಜ ಶೆಟ್ಟಿ ಶ್ರೀ ಬಾಲಕೃಷ್ಣ ಶೆಟ್ಟಿ ಮೆII ಷರ್ಟ್ ಕಂಪನಿ ಇಂಡಿಯಾ ಪ್ರವೇಟ್ ಲಿಮಿಟೆಡ್ (ಪ್ರಾಸ್ಟೆಕ್ಸ್ ಸಂ. 733629 ಮತ್ತು 716532) 01-ಎ/35/1, ಇಂಡಸ್ಪಿಯಲ್ ಸಬರ್ಬ್, ತುಮಕೂರು ರಸ್ತೆ, ಯಶವಂತಪುರ ಬಜಾರ್, ವಿಭಾಗ ಸಂ.8. ಆರ್ಎನ್ಎಸ್ ಮೋಟಾರ್ಸ್ ಎದುರು, ಬೆಂಗಳೂರು, ಕರ್ನಾಟಕ- ಇಲ್ಲಿ ಇಂಡಿಯಾ ಇನ್ಫೋಲೈನ್ ಫೈನಾನ್ಸ್ ಲಿಮಿಟೆಡ್ (ಐಐಎಫ್ಎಲ್) ಇದರ ಅಧಿಕೃತ ಅಧಿಕಾರಿಯವರಿಂದ ಸಾಲಗಾರ/ ರುಗಳಿಂದ ಬಾಕಿ ವಸೂಲಾತಿಗಾಗಿ ಸ್ಕಾಧೀನತೆಗೆ ಪಡೆದುಕೊಂಡಿರುವ ಮುಂದುವರಿಕೆಯಾಗಿ . ಸದರಿ ಸಾಲಗಾರರಿಗೆ ಸೂಚನೆ (ನೋಟೀಸ್) ನೀಡುವುದೇನೆಂದರೆ, ಭದ್ರತಾ ಆಸ್ತಿಗಳನ್ನು ಸ್ವಾಧೀನತೆಗೆ ಪಡೆದುಕೊಂಡು ಅಲ್ಲಿದ್ದ ಗೃಹಪಯೋಗಿ ವಸ್ತುಗಳನ್ನು 7 ದಿನಗಳೊಳಗಾಗಿ ಸಂಗ್ರಹಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಲ್ಲಿರುವ ವಸ್ತುಗಳಲ್ಲಿ ಏನಾದರೂ ವಸ್ತುವಿನ ನಷ್ಟವುಂಟಾದಲ್ಲಿ ಐಐಎಫ್ಎಲ್ ಯಾವುದೇ ಸಂದರ್ಭದಲ್ಲೂ ಜವಾಬ್ದಾರಿಯಾಗುವುದಿಲ್ಲ. ಸಾಲಗಾರ/ರಿಗೆ ಮತ್ತಷ್ಟು ಸೂಚನೆ ನೀಡುವುದೇನೆಂದರೆ ಅವರು ಮೇಲೆ ತಿಳಿಸಿರುವ ವಸ್ತುಗಳನು ಸಂಗ್ರಹಿಸಲು ವಿಫಲರಾದಲ್ಲಿ ಕಾನೂನಿನಂ

ಅವನು ಮಾರಾಟ ಮಾಡಲಾಗುತದೆ. ಹೆಚ್ಚಿನ ವಿವರಗಳಿಗಾಗಿ, ಅಧಿಕೃತ ಅಧಿಕಾರಿ: Mr. Shaik Shawali@ 9900260101, E-mail ID: Shaik.Shawali@iifl.com. ಕಾರ್ಪೋರೇಟ್ ಕಚೇರಿ: ಪ್ಲಾಟ್ ಸಂ. 98, ಫೇಸ್-IV, ಉದ್ಯೋಗ್ ವಿಹಾರ್, ಗುರಗಾಂವ್, ಹರಿಯಾಣ- 122015 ಇವರನ್ನು

ಅಧಿಕೃತ ಅಧಿಕಾರಿ, ಇಂಡಿಯಾ ಇನ್ಫೋಲೈನ್ ಫೈನಾನ್ಸ್ ಲಿಮಿಟೆಡ್ ದಿನಾಂಕ: 05-ಸೆಪ್ರೆಂಬರ್ 2020



ಸಂ.86, ಸೆನರ್ಸ್ ಟವರ್, ಎಂ.ಜಿ. ರಸ್ತೆ ಬೆಂಗಳೂರು-560001. ಪೊ: 080-25588642

2002 ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಕಾಯಿದೆ ಜೊತೆಗೆ 2002 ರ ಭದ್ರತಾ ಹಿತಾಸಕ್ಕೆ (ಜಾರಿ) ನಿಯಮಗಳ ನಿಯಮ 8 (6)ಕ್ಕಾಗಿನ ಪ್ರಾವಿಸೋ ಜೊತೆ ಓದಿಕೊಳ್ಳಬೇಕಾದ ಕಾಯಿದೆ ನಿಯಮಗಳಡಿ ಸ್ಥಿರ ಆಸ್ತಿಗಳ ಇ-ಹರಾಜು ಮಾರಾಟಕ್ಕಾಗಿ ಸೂಚನೆ

ಸೂಚನೆ ನೀಡುವುದೇನೆಂದರೇ, ಸಾಲಗಾರ(ರು) ಮತ್ತು ಜಾಮೀನುದಾರ(ರು)ಗಳಿಗೆ ನಿರ್ದಿಷ್ಟವಾಗಿ ಮತ್ತು ಸಾರ್ವಜನಿಕರಿಗೆ ವಿಸ್ತಾರವಾಗಿ ತಿಳಿಯಪಡಿಸುವುದೇನೆಂದರೇ, ಭದ್ರತಾ ಸಾಲಿಗರಿಗೆ ಸೇರಿದ ಕಳಕಂಡಂತೆ ವಿವರಿಸಲಾದ ಕೆನರಾ ಬ್ಯಾಂಕಿನ ಬೆಂಗಳೂರಿನ ಎಆರ್ಎಂ ಶಾಖೆ-1 (ಹಿಂದಿನ ದೇವನಹಳ್ಳಿ ಶಾಖೆ) ಅಧಿಕೃತ ಅಧಿಕಾರಿಗಳ, ಸಾಂಕೇತಿಕ ಸ್ಪಾಧೀನತೆಯಲ್ಲಿರುವ ಆಸ್ಥಿಗಳನ್ನು ಎಆರ್ಎಂ ಶಾಖೆ-1, ಬೆಂಗಳೂರು ಕೆನರಾ ಬ್ಯಾಂಕ್ ಗೆ ಬಾಕಿಯಾಗಿರುವ ಮೊತ್ತ ರೂ. 70,30,30,0 $ar{81}/$ - (ಎಪ್ಪತ್ತು ಕೋಟಿ ಮೂವತ್ತು ಲಕ್ಷದ ಮೂವತ್ತು ಸಾವಿರದ ಎಂಭತ್ತೊಂದು ರೂ. ಮಾತ್ರ) ಜೊತೆಗೆ ಬಡ್ಡಿ, ಇತರೆ ಫಾರ್ಜುಗಳು ಸೇರಿದ ಮೊತ್ತ ವಸೂಲು ಮಾಡಿಕೊಳ್ಳುವುದಕ್ಕಾಗಿ 08.10.2020ರಂದು (ಬೆಳಿಗ್ಗೆ 11.00 ರಿಂದ 10.30) ರಂದು ಆಸ್ತಿಗಳನ್ನು 'ಎಲ್ಲಿ ಏನಿದೆಯೋ ಹಾಗೆಯೇ' 'ಎಲ್ಲಿ ಹೇಗಿದೆಯೋ ಹಾಗೆಯೇ' ಮತ್ತು 'ಇರುವುದೆಲ್ಲವೂ ಸೇರಿದಂತೆ ಹಾಗೆಯೇ' ಎಆರ್ಎಂ ಶಾಖೆ-1, ಕೆನರಾ ಬ್ಯಾಂಕ್ ನಿಂದ ಶ್ರೀದೇವಿ ಇನ್ಫ್ರಾಕನ್ಸ್ ಸ್ಟಕ್ಷನ್ಸ್ ಪ್ರೈ.ಲಿ., ಪ್ರೇವೇಟ್ ಲಿಮಿಟೆಡ್ ಕಂಪನಿ ಪ್ರತಿನಿಧಿತ ಇದರ ವ್ಯವಸ್ಥಾಪಕ ನಿರ್ದೇಶಕರು: ಶ್ರೀಮತಿ ಶ್ರೀದೇವಿ ಬಿ.ಟಿ., ಶ್ರೀ ರವಿಶಂಕರ್ ರವರ ಪತ್ರಿ, ಸಂ. 1139/ಬಿ 10ನೇ ಮೈನ್ ಆರ್ಎಂವಿ ಎಕ್ಟ್ ಟೆನ್ಸ್ ಬೆಂಗಳೂರು-560080; 2. ಶ್ರೀಮತಿ ಶ್ರೀದೇವಿ ಬಿ.ಟಿ, ಶ್ರೀ ರವಿಶಂಕರ್ ರವರ ಪತ್ನಿ, 3. ಶ್ರೀ ರವಿಶಂಕರ್ ಟಿಎಸ್, ಟಿ.ಎಲ್ ಸಂಗಣ್ಣರವರ ಮಗ ಇಬ್ಬರ ವಾಸ 2 ಮತ್ತು 3 ಪ್ಲಾಟ್ ಸಂ. 101, ಆರ್ಚಿಡ್ ಬ್ಲಾಕ್, ಎಸ್ರೀಮ್ ಗಾರ್ಡೇನಿಯಾ, ಸಹಕಾರನೆಗರ, ಬೆಂಗಳೂರು- 560 092.ಇವರಿಂದ

ವಶಪಡಿಸಿಕೊಂಡಿರುವ ಮುಂದಿನ ಆಸಿಗಳಾಗಿರುತದೆ. ಮೀಸಲು ಬೆಲೆ ಮತ್ತು ಅರ್ನೆಸ್ಸ್ ಹಣ ಠೇವಣಿ ವಿವರಣೆ ಕೆಳಕಂಡಂತೆ ಇದ್ದು ಮತ್ತು ಅರ್ನೆಸ್ಸ್ ಮನಿ ಡಿಪಾಸಿಟ್ 06/10/2020ರ ಸಂಜೆ 5.00 ರ ಒಳಗೆ ಅಧಿಕೃತ ಅಧಿಕಾರಿ ಕೆನರಾ ಬ್ಯಾಂಕ್ ಎಆರ್ಎಂ $\overline{}$ 1 ಶಾಖೆ ಕೆನರಾ ಬ್ಯಾಂಕ್, ಎಆರ್ಎಂ ಶಾಖೆ 1, ಅಥವಾ ಆನ್ಲೈನ್ ಪಾವತಿಸಬೇಕಾದ ಖಾತೆ ಸಂಖ್ಯೆ 2366295000004, (ಐಎಫ್ಎಸ್ಸ್ ಕೋಡ್ - CNRB0002366) ಕೆನರಾ ಬ್ಯಾಂಕ್ ಎಆರ್ಎಂ-1 ಶಾಖೆ, ಬೆಂಗಳೂರು ಇಲ್ಲಿಗೆ ಪಾವತಿಸಬೇಕು.

ಲಾಟ್	ಸ್ಥಿರ/ಚರ ಆಸ್ತಿಗಳ ವಿವರಗಳು	ಮೀಸಲು ಬೆಲೆ	ಇಎಂಡಿ	ಬಿಡ್ ಹೆಚ್ಚಳದ ಗುಣಕ
1	ಸಕಲ ಸಮಸ್ತವಾ ಸೇರಿದ ಭೂಮಿ ಸರ್ವೆ. ಸಂ.220/1 (ಹಳೆ ಸಂ. 220) ಅಳತೆ 0.38 ಗುಂಟೆಗಳು, ದೇವನಹಳ್ಳಿ ಗ್ರಾಮ, ಕಸಬಾ ಹೋಬಳಿ, ದೇವನಹಳ್ಳಿ, ಚಕ್ಕುಬಂದಿ: ಪೂರ್ವಕ್ಕೆ: ಪುಟ್ಟ ಪ್ರಣ್ಣಗುಡಿ ಬೀದಿಂ ಮತ್ತು ಕಾಮರಾಜ್ ರವರ ಮನೆ, ಪಶ್ಚಿಮಕ್ಕೆ: ವಂಡರ್ ಭೂಮಿ, ಉತ್ತರಕ್ಕೆ: ಗೋಪಾಲಕೃಷ್ಣರವರ ಭೂಮಿ, ದಕ್ಷಿಣಕ್ಕೆ: ಮುನಿಶಾಮಪ್ಪ, ಮುನಿಯಪ್ಪ, ನಾರಾಯಣಸ್ವಾಮಿ ಮತ್ತು ಇತರರ ಮನೆ	780.00	78.00	1.00
2	ಸಕಲ ಸಮಸ್ತವಾ ಸೇರಿದ ಭೂಮಿ ಸರ್ವೆ. ಸಂ.39/2 ಅಳತೆ 1.20 ಎಕರೆ, ಬಿನ್ನಮಂಗಲ ಗ್ರಾಮ, ಕಸಬಾ ಹೋಬಳಿ, ದೇವ ನಹಳ್ಳಿ, ಬೆಂಗಳೂರು ನಗರ ಜಿಲ್ಲೆ ಚಕ್ಕುಬಂದಿ: ಪೂರ್ವಕ್ಕೆ: ಬಿನ್ನಮಂಗಳದವರ ಭೂಮಿ, ಪಶ್ಚಿಮಕ್ಕೆ: ರೊಟ್ಟಿ ರಾಮಣ್ಣ ರವರ ಭೂಮಿ, ವೆಂಡರ್ ಭೂಮಿ, ಉತ್ತರಕ್ಕೆ: ರಾಧಮ್ಮರವರ ಭೂಮಿ, ದಕ್ಷಿಣಕ್ಕೆ: ಜಿ.ನಾಗರತನಮ್ಮರವರ ಭೂಮಿ	144.00	14.40	1.00

ತಿಳಿದ ಋಣಬಾದ್ಯತಗಳು ಎನಾದರೂ ಇದ್ದಲ್ಲ: ಬ್ಯಾಂಕಿಗೆ ತಿಳಿದಿರುವಂತ ಇೇ ವಿವರವಾದ ಷರತ್ತು ಮತ್ತು ನಿಬಂಧನೆಗಳಿಗಾಗಿ ಲಿಂಕ್ ''E-Auction''ನಲ್ಲಿ ಕೆನರಾ ಬ್ಯಾಂಕ್ ವೆಬ್ಸೈಟ್: (www.canarabank.com) ಅಥವಾ ಸಂಪರ್ಕಿಸಿ ಮುಖ್ಯ ವ್ಯವಸ್ಥಾಪಕರು, ಎಆರ್ಎಂ-1 ಶಾಖೆ, ಬೆಂಗಳೂರು, ಕೆನರಾ ಬ್ಯಾಂಕ್, ಫೋ:ನಂ. 9483532366 ಇವರನ್ನು ಕಛೇರಿಯ ಯಾವುದೇ ಕೆಲಸದ ದಿನದ ವೇಳೆಯಲ್ಲಿ ಸಂಪರ್ಕಿಸಿ. ದಿನಾಂಕ: 03/09/2020 ಸಹಿ / - ಅಧಿಕೃತ ಅಧಿಕಾರಿ |ಸ್ಥಳ: ಬೆಂಗಳೂರು

irco.com ನ ''ಇನ್ವೆಸ್ಬರ್ಸ್'' ಸೆಕ್ಷನ್ನಿನೆಡಿ ಲಭ್ಯ ವಿರುತ್ತದೆ.

ಮಾಹಿತಿ ನೀಡಬೇಕಾಗುತ್ತದೆ.

ಸ್ಥಳ: ಬೆಂಗಳೂರು

(**IR**) Ingersoll Rand

ಇಂಗರ್ಸೋಲ್-ರ್ಸ್ಫಾಡ್ (ಇಂಡಿಯಾ) ಲಿಮಿಟೆಡ್

CIN: L05190KA1921PLC036321

ನೋಂದಾಯಿತ ಕಛೇರಿ : ಮೊದಲನೇ ಮಹಡಿ, ಸುಬ್ರಹ್ಮಣ್ಯ ಆರ್ಕೆಡ್, ಸಂ. 12/1, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560~029.

ದೂರವಾಣಿ : +91 80 4685 5100, ಫ್ಯಾಕ್ಸ್: +91 80 4169 4399, ವೆಬೌಸೈಟ್: www.irco.com

(ಕಂಪನಿಯ ಈಕ್ವಿಟಿ ಷೇರುಗಳನ್ನು ಇನ್ವೆಸ್ಟರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ (ಐಇಪಿಎಫ್)

ಅಕೌಂಟ್ಗೆ ವರ್ಗಾಯಿಸುವಿಕೆ)

ಸೂಚನೆ ನೀಡುವುದೇನೆಂದರೆ, 2016ರ ಇನ್ವೆಸ್ಟರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ ಅಥಾರಿಟಿ (ಅಕೌಂಟಿಂಗ್, ಆಡಿಟ್, ಟ್ರಾನ್ಸ್ಫ್ ಅಂಡ

ರೀಫಂಡ್) ನಿಯಮಗಳು ಮತ್ತು ತದನಂತರದ ತಿದ್ದುಪಡಿಗಳ ಸೇರಿದ ನಿಯಮಗಳ (''ದಿ ರೂಲ್ನ್'') ಜೊತೆಗೆ ಓದಿಕೊಳ್ಳಬೇಕಾದ 2013ರ ಕಂಪನಿಗಳ

ಕಾಯಿದೆ ಕಲಂ 124(6) ರಲ್ಲಿನ ಕಟ್ಟಳೆಗಳ ಅನ್ವಯ, ನಿರಂತರ ಏಳು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗಾಗಿ ಡಿವಿಡೆಂಟ್ನ್ನು ಕ್ಲೈಮ್ ಮಾಡದ

ಕಂಪನಿಯು ಈ ಸಂಬಂಧದಲ್ಲಿ ಸಮಂಜಸ ಕ್ರಮ ಕೈಗೊಳ್ಳುವುದಕ್ಕಾಗಿ, ಈ ರೀತಿ ಐಇಪಿಎಫ್ಗೆ ವರ್ಗಾವಣೆಗೊಳ್ಳಬೇಕಾದ ಸಂಬಂಧಪಟ್ಟ ಷೇರುದಾರರಿಗೆ

ವೈಯುಕ್ತಿಕವಾಗಿ ಮಾಹಿತಿ ಪತ್ರಗಳನ್ನು ಕಳುಹಿಸಲಾಗಿರುತ್ತದೆ. ಸೆಂಬಂಧಪಟ್ಟ ಷೇರುದಾರರ ಪಟ್ಟಿಯು ಕಂಪನಿಯ ವೆಬ್ಸೈಟ್ ನಲ್ಲಿ ಅಂದರೆ www.

ಭೌತಿಕ ನಮೂನೆಯಲ್ಲಿ ಷೇರುಗಳನ್ನು ನೀವು ಹೊಂದಿದ್ದ ಪಕ್ಷದಲ್ಲಿ ಅಂತಹ ಷೇರುಗಳನ್ನು ಐಇಪಿಎಫ್ಗೆ ವರ್ಗಾಯಿಸಬೇಕಾಗಿದ್ದಲ್ಲಿ ಐಇಪಿಎಫ ಸಸ್ಪೆನ್ಸ್ ಅಕೌಂಟ್ಗೆ ವರ್ಗಾಯಿಸುವ ಉದ್ದೇಶಕ್ಕಾಗಿ ನಾವು ಡೂಪ್ಲಿಕೇಟ್ ಷೇರು ಸರ್ಟಿಫಿಕೇಟ್(ಟ್)ಗಳನ್ನು ಕೊಡಬೇಕಾಗುತ್ತದೆ. ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಒರಿಜಿನಲ್ ಷೇರು ಸರ್ಟಿಫಿಕೇಟ್(ಟ್ಸ್) ಸ್ವಯಂಚಾಲಿತವಾಗಿ ರದ್ದಾಗುತ್ತದೆ/ವೆ. ಡಿಮ್ಯಾಟ್ ನಮೂನೆಯಲ್ಲಿ ಷೇರುಗಳಿದ್ದ ಪಕ್ಷದಲ್ಲಿ

ಅವನ್ನು ಐಇಪಿಎಫ್ಗೆ ವರ್ಗಾಯಿಸಬೇಕಾಗುತ್ತದೆ ಕಂಪನಿಯು, ಐಇಪಿಎಫ್ ಅಥಾರಿಟಿಯ ಖಾತೆಗೆ ಕಾರ್ಪೋರೇಟ್ ಆ್ಯಕ್ಷನ್ ಮೂಲಕ ಡಿಪಾಸಿಟರಿಗೆ

ಸೆಪ್ಟೆಂಬರ್ 10, 2020 ಮತ್ತು ಡಿಸೆಂಬರ್ 9, 2020 ಲಾಭಾಂಶತ ಪಾವತಿ ದಿನಾಂಕ ಜುಲೈ 24, 2013 ಮತ್ತು ನವೆಂಬರ್ 29, 2013ಗಳ ಪಾವತಿಗಳಿಗಾಗಿ ಸಮಪ್ರಮಾಣ ಕ್ಲೈಮ್ ಬಾರದೇ ಇದ್ದಲ್ಲಿ, ಯಾವುದೇ ಮತ್ತೊಂದು ಸೂಚನೆ ಕೊಡದೇ ಕಂಪನಿಯು ಅಂತಹ ಈಕ್ವಿಟಿ ಷೇರುಗಳನ್ನು ಐಇಪಿಎಫ್ಗ್ ವರ್ಗಾಯಿಸುತ್ತದೆ. ಸಂಬಂಧಪಟ್ಟ ಷೇರುದಾರರು ಕ್ಲೈಮ್ ಮಾಡದಿರುವ ಡಿವಿಡೆಂಟ್ ಮೊತ್ತ ಮತ್ತು ಐಇಪಿಎಫ್ ಪ್ರಾಧಿಕಾರದಿಂದ ಷೇರುಗಳು ಎರಡನ್ನೂ

ನಿಗದಿತ ನಮೂನೆ ಐಇಪಿಎಫ್ 5 ಆನ್ಲೈನ್ ಮೂಲಕ ಮತ್ತು ಅದರ ಭೌತಿಕ ನಮೂನೆಗೆ ಸಹಿ ಹಾಕಿ, (ಕಂಪನಿಯೊಂದಿಗೆ ದಾಖಲಾಗಿರುವ ಮಾದರಿ

ಸಹಿಯಂತೆ) ಹಾಗೂ ಐಇಪಿಎಫ್ 5ರಲ್ಲಿ ತಿಳಿಯಪಡಿಸಿದ ನಿಗದಿತ ದಾಖಲೆಯೊಂದಿಗೆ ಸಲ್ಲಿಸಿ ಕ್ಲೈಮ್ ಮಾಡಬಹುದು. ಕ್ಲೈಮ್ ಮಾಡದ ಡಿವಿಡೆಂಟ್ ನ

ಯಾವುದೇ ಸ್ಪಷ್ಟನೆಗಳು ಬೇಕಾಗಿದ್ದಲ್ಲಿ, ಸಂಬಂಧಪಟ್ಟ ಷೇರುದಾರರು ನಮ್ಮ ಷೇರು ವರ್ಗಾವಣೆ ಏಜೆಂಟರು ಅಂದರೆ, ಮೆ।। ಟಿಎಸ್ಆರ್ ದಾರಾಷಹಾ

ಲಿಮಿಟೆಡ್ ಯಾನಿಟ್: ಇಂಗರ್ಸಾಲ್ (ಇಂಡಿಯಾ ಲಿಮಿಟೆಡ್) 6-10, ಹಾಜಿ ಮೂಸಾ ಪತ್ರವಾಲ ಇಂಡಸ್ಥಿಯಲ್ ಎಸ್ರೇಟ್, 20, ಡಾ11 ಇ.

ಮೋಸೆಸ್ ರಸ್ತೆ (ಫೇಮಸ್ ಸ್ಟುಡಿಯೋ ಹತ್ತಿರ), ಮಹಾಲಕ್ಷ್ಮಿ, ಮುಂಬಯಿ-400 011, ಇಮೇಲ್: csg-unit@tsrdarashaw.com ದೂರವಾಣಿ:

ಮತ್ತು ಐಇಪಿಎಫ್ಗೆ ವರ್ಗಾವಣೆಗೊಂಡ ಷೇರುಗಳ ಎದುರಾಗಿ ಯಾವುದೇ ಕ್ಲೈಮ್ ಕಂಪನಿಯಲ್ಲಿ ಇರುವಂತಿಲ್ಲ.

022 6656 8484, ಫ್ಯಾಕ್ಸ್: 022 6656 8494 ರವರನ್ನು ಸಂಪರ್ಕಿಸಬಹುದಾಗಿದೆ.

ಕಂಪನಿಯ ಈಕ್ವಿಟಿ ಷೇರುಗಳನ್ನು ಇನ್ವೆಸ್ಟರ್ಸ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ಗೆ (''ಐಇಪಿಎಫ್'') ವರ್ಗಾಯಿಸಬೇಕಾಗಿರುತ್ತದೆ.

ಬಿಡ್ ಪ್ಯಾಕೇಜ್ ಸಂ. ಸಿಎಓ-ಸಿಓಎನ್-ಇಪಿಸಿ-I-2020 ದಿನಾಂಕ: 05.09.2020 ಈಶಾನ್ಯ ರೈಲ್ವೆಯ ಗೊಂಡಾ– ಬರ್ದ್ಲ್ವಾಲ್ ಸೆಕ್ಸನ್ನಿನ ಚೌಕಾಘಾಟ್ ಮತ್ತು ಘಾಘ್ರ ಘಾಟ್ ನಡುವೆ ಘಾಘ್ರ ನದಿಯ ಮೇಲೆ ಬಾವಿ (ವೆಲ್) ತಳಪಾಯ ಮತ್ತು ಓಪನ್ ಸ್ಟೀಲ್ ಗರ್ಡರ್ (17X61.00ಎಂ) ಗಳೊಂದಿಗೆ ಮುಖ್ಯ ಸೇತುವೆ ಸಂ. 391ರ ನಿರ್ಮಾಣಕ್ಕಾಗಿ 3ನೇ ಲೈನ್ ಆರ್ಎಫ್ಪಿ ಮಾದರಿಯಲ್ಲಿ.

್ಭಾರತದ ರಾಷ್ಟ್ರಪತಿಗಳು, ರೈಲ್ವೆ ಮಂತ್ರಾಲಯ ಮುಖ್ಯ ಆಡಳಿತ ಅಧಿಕಾರಿ, ಈಶಾನ್ಯ ರೈಲ್ಡೆ ("ಪ್ರಾಧಿಕಾರ") ಇವರಿಂದ ಪ್ರತಿನಿಧಿತ, ಇದರ ಪ್ರಧಾನ ಕಛೇರಿಯ ಗೋರಖ್ಪರ್- 273012 (ಭಾರತ) ಇಲ್ಲಿದ್ದು ರೈಲ್ವೆಗಳು ಮತ್ತು ಸಂಬಂಧಿತ ಮೂಲ ಸೌಲಭ್ಯಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಇದರ ಸತ್ಪಲವಾಗಿ ಪ್ರಾಧಿಕಾರವು ಈಶಾನ್ಯ ರೈಲ್ವೆಯ ಗೊಂಡಾ– ಬರ್ಲ್ಲ್ ಪಾಲ್ ಸೆಕ್ಸನ್ನಿನ ಚೌಕಾಘಾಟ್ ಮತ್ತ ಘಾಘ್ರ ಘಾಟ್ ನಡುವೆ ಘಾಘ್ರ ನದಿಯ ಮೇಲೆ ಬಾಪಿ (ವೆಲ್) ತಳಪಾಯ ಮತ್ತು ಓಪನ್ ಸ್ಪೀಲ್ ಗರ್ಡರ್ (17X61.00ಎಂ) ಗಳೊಂದಿಗೆ ಮುಖ್ಯ ಸೇತುವೆ ಸಂ 391ರ ನಿರ್ಮಾಣಕ್ಕಾಗಿ 3ನೇ ಲೈನ್ ಆರ್ಎಫ್ಪ ಮಾದರಿಯಲ್ಲಿ. ("ದಿ ಪ್ರಾಜೆಕ್ಟ್") ಇಂಜಿನಿಯರಿಂಗ್ ಪೂರೈಕೆ ಮತ್ತು ನಿರ್ಮಾಣಗಳ ("ಇಪಿಸಿ") ಮೂಲಕ ಕೈಗೆತ್ತಿಕೊಂಡಿದ್ದು ಯೋಜನೆ ಕೈಗೊಳ್ಳುವ ಬಿಡ್ ದಾರರನ ಆಯ್ಕೆ ಮಾಡಿಕೊಳ್ಳಲು ಬಿಡ್ಡಿಂಗ್ ಪ್ರಕ್ರಿಯೆ ಮಾಡುತ್ತಿದೆ. ಯೋಜನೆಯ ಸಂಕ್ಷಿಪ್ತ ವಿವರಣೆಯು ಯೋಜನೆಯ ನಿವೇಧನಾ ಮಾಹಿತಿಯು ಪ್ರಾಥಿಕಾರದ ವೆಬ್*ಸೈಟ್* (https://ireps.gov.in) ನಲ್ಲಿ ನೋಡಬಹುದು ಯೋಜನೆಯ ಹೆಸರು: ಈಶಾನ್ಯ ರೈಲ್ವೆಯ ಗೊಂಡಾ-ಬರ್ಲ್ಲ್ ಸೆಕ್ಸನ್ನಿನ ಚೌಕಾಘಾಟ್ ಮತ್ತು ಘಾಘ್ರ ಘಾಟ್ ನಡುವೆ ಘಾಘ್ರ ನದಿಯ ಮೇಲೆ ಬಾಕಿ (ವೆಲ್) ತಳಪಾಯ ಮತ್ತು ಓಪನ್ ಸ್ಟೀಲ್ ಗರ್ಡರ್ (17**X**61.00ಎಂ) ಗಳೊಂದಿಗೆ ಮುಖ್ಯ ಸೇತುವೆ ಸಂ. 391ರ ನಿರ್ಮಾಣಕ್ಕಾಗಿ 3ನೇ ಲೈನ್ ಆರ್ಎಫ್ಪ ಮಾದರಿಯಲ್ಲಿ. ಉದ್ದ ಕಿಮೀ. 1.2880, ಅಂದಾಜು ಯೋಜನಾ ವೆಚ್ಚ ರೂ. 114,22,42,434.91 (ನೂರ ಹದಿನಾಲ್ಕು ಕೋಟ, ಇಪ್ಪತ್ತೆರಡು ಲಕ್ಷದ ನಲವತ್ತೆರಡು ಸಾವಿರದ ನಾಲ್ಕುನೂರ ಮೂವತ್ತನಾಲು ರೂ. ಪೈಸೆ ತೊಂಭತ್ತೊಂದು ಮಾತ್ರ) ಪೂರ್ಣ ಬಿಡ್

ದಾಖಲೆಯು 05.09.2020 ರಿಂದ 03.11.2020 (ಐಎಸ್ಟ್ 17.00 ಗಂಟೆಗಳವರೆಗೆ) ರೈಲ್ವೆ ವೆಬ್ಸೈಟ್ https://ireps.gov.in ನಲ್ಲಿ ಲಭ್ಯವಿದ್ದು ವೀಕ್ಷಿಸಬಹುದಾಗಿದೆ/ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಬಿಡ್ದದಾರರು ಹಣಕಾಸು ಬಿಡ್ ಮತ್ತು ತಾಂತ್ರಿಕ ಬಿಡ್ಗಳನ್ನು 05.11.2020ರ 11.00 ಗಂಟೆಯೊಳಗೆ ಸಲ್ಲಿಸಬೇಕು. ಆನ್ಲೈನ್ ಮೂಲಕ https://ireps.gov.in ಸ್ವೀಕರಿಸಲಾಗ ಬಿಡ್ಗಳನ್ನು 08.11.2020ರ 16.00 ಗಂಟೆ ಐಎಸ್ಟಿಗೆ ತೆರೆಯ ಲಾಗುವುದು. ಬೇರೆ ರೀತಿಯಲ್ಲಿ ಬಂದ ಬಿಡ್ಗಳನ್ನು ಮನ್ನಾ ಮಾಡಲಾಗುವುದಿಲ್ಲ ಆದಾಗ್ಯೂ ಪವರ್ ಆಫ್ ಅಟಾರ್ನಿ ಮತ್ತ ಿ ಬಿಡ್ತಿಂಗ್ ಅಗ್ಸಿಮೆಂಟ್ ಇತ್ಯಾದಿಗಳನ್ನು ಬಿಡರ್ಗಳು 05.10.2020ರ 11.00 ಗಂಟೆಗಳ ಐಎಸ್ಟಿಯೊಳಗಾಗಿ ಭೌತಿಕವಾಗಿ ಸಲ್ಲಿಸಬಹುದಾಗಿದೆ. ಪ್ರಾಧಿಕಾರವು ಎಲ್ಲಾ ಅಥವಾ ಯಾವುದೇ ಬಿಡ್ಗಳನ್ನು ಯಾವುದೇ ಕಾರಣಗಳನ್ನು ಕೊಡದೆ ಒಪ್ಪಬಹುದಾಡ ಅಥವಾ ತಿರಸ್ಕರಿಸಬಹುದಾದ ಕಾಯಿರಿಸಿಕೊಂಡಿರುತಾರೆ.

ಕಾರ್ಯನಿರ್ವಾಹಕ ಅಭಿಯಂತರರು/ನಿರ್ಮಾಣ/ಗೊಂಡ ಗೋರಖ್ ಪುರ ಫೋನ್/ಫ್ಯಾಕ್ಸ್: 0551 2281279 E-mailnksinghner@gmail.com

ಪ್ರಯಾಣಿಕರ ಅನುಕೂಲತೆಗಳ ಬಗ್ಗೆ ಯಾವುದೇ ದೂರುಗಳಿಗಾ ಎಸ್ಎಂಎಸ್ ಮಾಡಿ ಮೊ.ನಂ: 09794845955

ಸಾಲ ವಸೂಲಾತಿ ನ್ಯಾಯಾಧಿಕರಣ-1 ನಂ.4, 1ನೇ ಮಹಡಿ, ಎಲ್ಐಸಿ ಜೀವನ್ ಮಂಗಲ್ ಕಟಡ, ರೆಸಿಡೆನಿ ರಸ್ತೆ ವೆಂಗಳೂರು-560001

ಓ.ಎ. ನಂ. 116/2019

ಮೆ. ಕಾರ್ಮೋರೇಷನ್ ಬ್ಯಾಂಕ್, ಕೆಂಗೇರಿ, ಬೆಂಗಳೂರು ... ಅರ್ಜಿವಾರರು

ಶ್ರೀ ಗೋಪಾಲಕೃಷ್ಣ _ಪ್ರತಿವಾದಿಗಳು 1993ರ ನಿಯಮ 23 (viii) ರ ಅಡಿಯಲಿ ಸಾಲ ವಸೂಲಾತಿ ನ್ಯಾಯಮಂಡಳಿ

(ವಿಧಾನ) ದಂತೆ ಸಮನ್ ಗೆ, ಪ್ರಕಿವಾದಿಗಳು, ಶ್ರೀ.ಜಿ.ಗೋಪಾಲಕೃಷ್ಣ ಏನ್ ಶ್ರೀ.ಗಣಪತಿ, ವಯಸ್ಸು 46 ವರ್ಷ, ಮಾಲೀಕರು, ಬಾಹಣ ಉಪಾಹಾರ. ನಂ.6. ಜ್ಞಾನಭಾರತಿ ರಸೆ, ಮರಿಯಪನಪಾಳ್ಯ ಜ್ಞಾನಭಾರತಿ ಅಂಚೆ,

ಬೆಂಗಳೂರು-560056. ಆದಾಗಿ ಅರ್ಜಿದಾರರು ವ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆ ಕಾಯ್ದೆ 1993ರಲ್ಲಿ ಪರಿಚ್ಛೇದ 19ರ ಅಡಿಯಲ್ಲಿ ಅನ್ವಯಿಸುವಂತೆ ನಿಮ್ನಂದ ಹಾಗೂ ಇತರರಿಂದ ಬ್ಯಾಂಕಿಗೆ ಬರಬೇಕಾದ ಬಾಕಿ ರೂ. 12,09,599/- ಆಸಲು ಮತ್ತು 2% ದಂಡದ ಬಡ್ಡಿ ಸೇರಿದಂತೆ ಜೊತೆಗೆ ಬಡ್ಡಿ ಮತ್ತು ಖರ್ಚು, ಮೇಲಿನ ಮೊಕದ್ರಮೆಯ ವಿಚಾರಣೆಯನ್ನು ನಿಮ್ಮ ಉಪಸ್ಥಿತಿಗಾಗಿ ಪಕ್ಷಿಕಾ ಪ್ರಕಟಣೆಯಾದ 30 ದಿನಗಳ ಒಳಗೆ ಅಥವಾ ದಿನಾಂಕ 20.10.2020 ಬೆಳಗೆ 10.30 ಗಂಚೆಗೆ ನಡೆಸಲಾಗುವುದು, ಆದ ಕಾರಣ ತಾವು ಖುದ್ದಾಗಿ ಅಥವಾ ತಮ್ಮ ವಕೀಲರ ಮುಖಾಂತರ ಮೇಲೆ ತಿಳಿಸಿರುವ ಮೇಲ್ಪನವಿ ನ್ಯಾಯಮಂಡಳಿಯ ಮುಂದೆ ಹಾಜರಿರಬೇಕಾಗಿ ಈ ಮೂಲಕ

ಒಂದು ವೇಳೆ ನೀವು ಗೈರು ಹಾಜರಾದಲ್ಲಿಯೂ ಸಹ ಈ ಅರ್ಜಿಯನ್ನು ವಿಚಾರಣೆಗೆ ಕರೆದು ತೀರ್ಮಾನಿಸಲಾಗುವುದೆಂದು ಸೂಚನೆ ನೀಡಲಾಗಿದೆ. ದಿನಾಂಕ 17.08.2020 ರಂದು ನನ್ನ ಸಹಿ ಮತ್ತು ನ್ಯಾಯವುಂಡಳಿಯ ವೊಹರನೊಂದಿಗೆ ನೀಡಲಾಗಿದೆ.

> ಟ್ರಿಬ್ಯೂನರ್ ರಿಜಿಪ್ತರ್ ಅದೇಶದಂತೆ ಡೆಡ್ಡ್ ರಿಕವರಿ ಟಿಬ್ರೂನಲ್-1.

🚌 ಸಾಲ ವಸೂಲಾತಿ ನ್ಯಾಯಾಧಿಕರಣ-ನಂ.4, ಟ್ರೀ ಮಹಡಿ, ಎಲ್ಎಸಿ ಜೀವನ್ ಮಂಗರ್ र्वभूतं, वेश्वते, वंद, वंदगशंकक-560001

ಓ.ಎ. ನಂ. 19/2018 ನಡುವೆ ಮೆ. ಕಾರ್ಮೋರೇಷನ್ ಬ್ಯಾಂಕ್,

ಕೆಂಗೇರಿ, ಬೆಂಗಳೂರು ... ಅರ್ಜಿದಾರರು ಮತ್ತು ಶ್ರೀ.ಆರ್.ರಮೇಶ್ _ಪ್ರತಿವಾದಿಗಳು

1993ರ ನಿಯಮ 23 (viii) ರ ಅಡಿಯಲ್ಲಿ ಸಾಲ ವಸೂಲಾತಿ ನ್ಯಾಯಮಂಡಳಿ (ವಿಧಾನ) ದಂತೆ ಸಮನ್

ಗೆ, ಪತಿವಾದಿಗಳು. ಶ್ರೀ.ಆರ್.ರಮೇಶ್ ಜನ್ ಲೇಟ್ ರಾಮಣ್ಣ, ವಯಸು 38 ವರ್ಷ, ಮಾಲೀಕರು, ಶಾರ್ಥನಾ ಎಂಟರ್ ಪ್ರೆಸಸ್ ನಂ.40/4, 10, ದೇವರಾಜ್ ಅರಸ್ ರಸ್ತೆ ನಾಗದೇವನಹಳ್ಳಿ, 80 ಅಡಿ ರಿಂಗ್ ರಸ್ತೆ, ಜ್ಞಾನಭಾರತಿ ecd, donucc-560056.

ಆದಾಗಿ ಅರ್ಜಿದಾರರು ವ್ಯಾಂಕುಗಳಿಗೆ ಮತ ಹಣಕಾಸು ಸಂಸ್ಥೆ ಕಾಯ್ದೆ 1993ರಲ್ಲಿ ಪರಿಚ್ಛೇದ 19ರ ಅಡಿಯಲ್ಲಿ ಅನ್ರಯಸುವಂತೆ ನಿಮ್ಮಿಂ ಹಾಗೂ ಇತರರಿಂದ ಬ್ಯಾಂಕಿಗೆ ಬರಬೇಕಾದ ಬಾಕಿ ರೂ. 19,45,789/- ಅಸಲು ಮತ್ತು 2% ದಂಡದ ಬಡ್ಡಿ ಸೇರಿದಂತೆ ಜೊತೆಗೆ ಬಡ್ಡಿ ಮತ್ತು ಏರ್ಚು ಮೇಲಿನ ಮೊಕದ್ದಮೆಯ ವಿಚಾರಣೆಯನ್ನು ನಿಮ ಉಮ್ಮತಿಗಾಗಿ ಪಕ್ಷಿಕಾ ಪ್ರಕಟಣೆಯಾದ 30 ದಿನಗಳ ಒಳಗೆ ಅಥವಾ ದಿನಾಂಕ 28.12.2020 ಬೆಳಗ್ಗೆ 10.30 ಗಂಟೆಗೆ ನಡೆಸಲಾಗುವುದು, ಆದ ಕಾರಣ ತಾವ ಖುದ್ದಾಗಿ ಆಥವಾ ತಮ್ಮ ವರ್ಕೀಲರ ಮುಖಾಂತರ ಮೇಲೆ ತಿಳಿಸಿರುವ ಮೇಲ್ಪನವಿ ನ್ಯಾಯಮಂಡಳಿಯ ಮುಂದೆ ಹಾಜರಿರಬೇಕಾಗಿ ಈ ಮೂಲಕ ತಿಳಿಸಲಾಗುವುದು.

ಒಂದು ವೇಳೆ ನೀವು ಗೈರು ಹಾಜರಾದಲ್ಲಿಯು ಸಹ ಈ ಅರ್ಜಿಯನ್ನು ವಿಚಾರಣೆಗೆ ಕರೆದು ತೀರ್ಮಾನಿಸಲಾಗುವುದೆಂದು ಸೂಚನೆ ನೀಡಲಾಗಿದೆ. ದೀನಾರಕ 27.08.2020 ರಂದು ನನ್ನ ಸಹಿ ಮತ್ತು ನ್ಯಾಯಮಂಡಳಿಯ ಮೊಹರಿನೊಂದಿಗೆ araband.

> ಟ್ರಿಬ್ಯೂನಲ್ ರಿಜಿಪ್ತಾರ್ ಅದೇಶದಂತೆ ಡೆಡ್ಡ್ ರಿಕವರಿ ಟಿಬ್ಯೂನಲ್-1.

ಸಂ.86, ಸೆನರ್ಸ್ ಟವರ್, ಪೊ: 080-25588642

ಮಾರಾಟ ಸೂಚನೆ

2002 ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ನಿಯಮ 8 (6)ಕ್ಕಾಗಿನ ಪ್ರಾವಿಸೋ ಜೊತೆ ಓದಿಕೊಳ್ಳಬೇಕಾದ ಕಾಯಿದೆ ನಿಯಮಗಳಡಿ ಸ್ಥಿರ ಆಸ್ತಿಗಳ ಇ-ಹರಾಜು ಮಾರಾಟಕ್ಕಾಗಿ ಸೂಚನೆ

ಸಾರ್ವಜನಿಕರಿಗೆ ವಿಸ್ತಾರವಾಗಿ ತಿಳಿಯಪಡಿಸುವುದೇನೆಂದರೇ, ಭದ್ರತಾ ಸಾಲಿಗರಿಗೆ ಸೇರಿದ ಕಳಕಂಡಂತೆ ವಿವರಿಸಲಾದ ಕೆನರಾ ಬ್ಯಾಂಕಿನ ಬೆಂಗಳೂರಿನ ಎಆರ್ಎಂ ಶಾಖೆ-1 (ಹಿಂದಿನ ದೇವನಹಳ್ಳಿ ಶಾಖೆ) ಅಧಿಕೃತ ಅಧಿಕಾರಿಗಳ, ಭೌತಿಕ ಸ್ಪಾಧೀನತೆಯಲ್ಲಿರುವ ಆಸ್ಥಿಗಳನ್ನು ಎಆರ್ಎಂ ಶಾಖೆ-1, ಬೆಂಗಳೂರು ಕೆನರಾ ಬ್ಯಾಂಕ್ ಗೆ ಬಾಕಿಯಾಗಿರುವ ಮೊತ್ತ ರೂ. 18,21,05,239/- (ಹದಿನೆಂಟು ಕೋಟಿ ಇಪ್ಪತ್ತೊಂದು ಲಕ್ಷದ ಐದು ಸಾವಿ ರದ ಇನ್ನೂರ ಮೂವತ್ತೊಂಭತ್ತು ರೂ. ಮಾತ್ರ) ಜೊತೆಗೆ ಬಡ್ಡಿ, ಇತರೆ ಛಾರ್ಜುಗಳು ಸೇರಿದ ಮೊತ್ತ ವಸೂಲು ಮಾಡಿಕೊಳ್ಳುವುದಕ್ಕಾಗಿ 09.10.2020ರಂದು (ಬೆಳಿಗ್ಗೆ 10.00 ರಿಂದ 10.30) ರಂದು ಆಸ್ತಿಗಳನ್ನು 'ಎಲ್ಲಿ ಏನಿದೆಯೋ ಹಾಗೆಯೇ' 'ಎಲ್ಲಿ ಹೇಗಿದೆಯೋ ಹಾಗೆಯೇ' ಮತ್ತು 'ಇರುವುದೆಲ್ಲವೂ ಸೇರಿದಂತೆ ಹಾಗೆಯೇ' ಎಆರ್ ಎಂ ಶಾಖೆ-1, ಕೆನರಾ ಬ್ಯಾಂಕ್ನಿಂದ ಮೆ।। ಜೈನ್ ಸ್ಟೀಲ್ಸ್ ಅಂಡ್ ಅಲಾಯ್ಸ್, ಪ್ಲಾಟ್ ಸಂ.88, 89 ಮತ್ತು 90 ಅಂತರಸನಹಳ್ಳಿ ಇಂಡಸ್ಟ್ರೀಯಲ್ ಏರಿಯಾ 2ನೇ ಫೇಸ್ ಕೆಐಎಡಿಬಿ, ತುಮಕೂರು-572106, ಪ್ರತಿನಿಧಿತ ಶ್ರಿ ಕನಕಮುಲ್ಲ್ ಸಿ ಮತ್ತು ಶ್ರೀ ಆಶಿಸ್ ಕುಮಾರ್ ಕನಕಮುಲ್ಲ್ ರವರ ಮಗ ಪಾಲುದಾರರು, ಇಬ್ಬರ ವಾಸ ಸಂ 10 ಎಂ.ಎಂ. ರಸ್ತೆ, ಪ್ರೆಝರ್ ಟೌನ್ ಬೆಂಗಳೂರು-560006. ಇವರಿಂದ ವಶಪಡಿಸಿಕೊಂಡಿರುವ ಮುಂದಿನ

1. ಸಂ.	ಸ್ಥಿರ ಆಸ್ತಿಗಳ ವಿವರಗಳು	ಮೀಸಲು ಬೆಲೆ	ಇಎಂಡಿ	ಬಿಡ್ ಹೆಚ್ಚಳದ ಗುಣಕ
	ಸಕಲ ಸಮಸ್ತವೂ ಸೇರಿದ ಆಸ್ತಿ ಸಂ. 29, ಕೃಷ್ಣ-ರಾಜೇಂದ್ರ ಒಡೆಯರ್ನಗರ್, ಕ್ಲೆವೆಲ್ಯಾಂಡ್ ಟೌನ್, 'ಸಿ'' ಸ್ಟ್ರೀಟ್, ಬೆಂಗಳೂರು ಜೊತೆಗೆ ಪಿಐಡಿ ಸಂ. 91-69-29 ಮತ್ತು ಅಳತೆ ಪೂರ್ವ ಪಶ್ಚಿಮಕ್ಕೆ 13.3 ಅಡಿ ಮತ್ತು ಉತ್ತರ ದಕ್ಷಿಣಕ್ಕೆ 12.6+3.6/2 ಒಟ್ಟಾರೆ 165 ಚ.ಅ.		2.00	0.50
2	ಮೆಷಿನರಿ ಇತ್ಯಾದಿ ಸ್ಟ್ಯಾಡಿಂಗ್ ಆಸ್ತಿ ಪ್ಲಾಟ್ ಸಂ. 88 ಮತ್ತು 89 ಅಳತೆ 2036 ಚ.ಮೀ.ಗಳು ಅಂತರಸನಹಳ್ಳಿ, 2ನೇ ಫೇಸ್, ಇಂಡಸ್ಟ್ರೀಯಲ್ ಏರಿಯಾ, ಸರ್ವೆ ಸಂ. ಪಾರ್ಟ್ 24 ಅಂತರ ಸನಹಳ್ಳಿ ಗ್ರಾಮ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ.	84.00	8.40	0.50
3.	ಸಕಲ ಸಮಸ್ತವಾ ಸೇರಿದ ಇಂಡಸ್ಟ್ರೀಯಲ್ ಭೂಮಿ ಮತ್ತು ಶೆಡ್ ಪ್ಲಾಟ್ ಸಂ. 88 ಮತ್ತು 89 ಅಳತೆ 2036 ಚ.ಮೀ.ಗಳು ಅಂತ ರಸನಹಳ್ಳಿ 2ನೇ ಫೇಸ್, ಇಂಡಸ್ಟ್ರೀಯಲ್ ಏರಿಯಾ, ಸರ್ವೆ ಸಂ. ಪಾರ್ಟ್ 24 ಅಂತರಸನಹಳ್ಳಿ ಗ್ರಾಮ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ. ಮತ್ತು ಸಕಲ ಸಮಸ್ತವೂ	311.00	31.10	0.50

ತಿಳಿದ ಋಣಬಾದ್ಯತೆಗಳು ಏನಾದರೂ ಇದ್ದಲ್ಲಿ: ಬ್ಯಾಂಕಿಗೆ ತಿಳಿದಿರುವಂತೆ ಇಲ್ಲ

ವಿವರವಾದ ಷರತ್ತು ಮತ್ತು ನಿಬಂಧನೆಗಳಿಗಾಗಿ ಲಿಂಕ್ ''E-Auction''ನಲ್ಲಿ ಕೆನರಾ ಬ್ಯಾಂಕ್ ವೆಬ್ಸೈಟ್ (www.canarabank.com) ಅಥವಾ ಸಂಪರ್ಕಿಸಿ ಮುಖ್ಯ ವ್ಯವಸ್ಥಾಪಕರು, ಎಆರ್ಎಂ-1 ಶಾಖೆ, ಬೆಂಗಳೂರು

ಕೆನರಾ ಬ್ಯಾಂಕ್

ಎಆರ್ಎಂ-1 ಶಾಖೆ ಎಂ.ಜಿ. ರಸ್ತೆ ಬೆಂಗಳೂರು-560001

2002 ರ ಹಣಕಾಸು ಆಸ್ತಿಗಳ ಭದ್ರತೆ ಮತ್ತು ಪುನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ಕಿ ಕಾಯಿದೆ ಜೊತೆಗೆ ಸೂಚನೆ ನೀಡುವುದೇನೆಂದರೇ, ಸಾಲಗಾರ(ರು) ಮತು ಜಾಮೀನುದಾರ

ಆಸ್ತಿಗಳಾಗಿರುತ್ತದೆ.

ಮೀಸಲು ಬೆಲೆ ಮತ್ತು ಅರ್ನೆಸ್ಟ್ ಹಣ ಠೇವಣಿ ವಿವರಣೆ ಕೆಳಕಂಡಂತೆ ಇದ್ದು ಮತ್ತು ಅರ್ನೆಸ್ಟ್ ಮನಿ ಡಿಪಾಸಿಟ್ ಅನ್ನು 07/10/2020ರ ಸಂಜೆ 5.00 ರ ಒಳಗೆ ಅಧಿಕೃತ ಅಧಿಕಾರಿ ಕೆನರಾ ಬ್ಯಾಂಕ್ ಎಆರ್ ಎಂ-1 ಶಾಖೆ ಕೆನರಾ ಬ್ಯಾಂಕ್, ಎಆರ್ಎಂ ಶಾಖೆ 1, (ಆರ್ಟಿಜಿಎಸ್/ಎನ್ಇಎಫ್ಟಿ/ಫಂಡ್ ಟ್ರಾನ್ಫ್ಫರ್ ಐಎಫ್ಎಸ್ಸ್ ಕೋಡ್ - CNRB0002366) ಆನ್ ಲೈನ್ ಡಿಡಿ ಮೂಲಕ ಪಾವತಿಸಬೇಕಾದ ಖಾತೆ ಸಂಖ್ಯೆ 2366295000004, ಕೆನರಾ ಬ್ಯಾಂಕ್ ಎಆರ್ಎಂ-1 ಶಾಖೆ, ಬೆಂಗಳೂರು ಇಲ್ಲಿಗೆ ಪಾವತಿಸಬೇಕು.

ಸಂ.	ಸ್ಥಿರ ಆಸ್ತಿಗಳ ವಿವರಗಳು	ಮೀಸಲು ಬೆಲೆ	ಇಎಂಡಿ	ಹೆಚ್ಚಳದ ಗುಣಕ
1	ಸಕಲ ಸಮಸ್ತವೂ ಸೇರಿದ ಆಸ್ತಿ ಸಂ. 29, ಕೃಷ್ಣ-ರಾಜೇಂದ್ರ ಒಡೆಯರ್ನಗರ್, ಕ್ಲೆವೆಲ್ಯಾಂಡ್ ಟೌನ್, ''ಸಿ'' ಸ್ಟ್ರೀಟ್, ಬೆಂಗಳೂರು ಜೊತೆಗೆ ಪಿಐಡಿ ಸಂ. 91-69-29 ಮತ್ತು		2.00	0.50
	ಅಳತೆ ಪೂರ್ವ ಪಶ್ಚಿಮಕ್ಕೆ 13.3 ಅಡಿ ಮತ್ತು ಉತ್ತರ ದಕ್ಷಿಣಕ್ಕೆ 12.6+3.6/2 ಒಟ್ಟಾರೆ 165 ಚ.ಅ.			
2	ಮೆಷಿನರಿ ಇತ್ಯಾದಿ ಸ್ಪ್ಯಾಡಿಂಗ್ ಆಸ್ತಿ ಪ್ಲಾಟ್ ಸಂ. 88 ಮತ್ತು 89 ಅಳತೆ 2036 ಚ.ಮೀ.ಗಳು ಅಂತರಸನಹಳ್ಳಿ, 2ನೇ ಫೇಸ್, ಇಂಡಸ್ಟ್ರೀಯಲ್ ಏರಿಯಾ, ಸರ್ವೆ ಸಂ. ಪಾರ್ಟ್ 24 ಅಂತರ ಸನಹಳ್ಳಿ ಗ್ರಾಮ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು	84.00	8.40	0.50
_	ಮತ್ತು ಜಿಲ್ಲೆ.			
3.	ಸಕಲ ಸಮಸ್ತವೂ ಸೇರಿದ ಇಂಡಸ್ಟ್ರೀಯಲ್ ಭೂಮಿ ಮತ್ತು ಶೆಡ್ ಪ್ಲಾಟ್ ಸಂ. 88 ಮತ್ತು 89 ಅಳತೆ 2036 ಚ.ಮೀ.ಗಳು ಅಂತ ರಸನಹಳ್ಳಿ 2ನೇ ಫೇಸ್, ಇಂಡಸ್ಟ್ರೀಯಲ್ ಏರಿಯಾ, ಸರ್ವೆ ಸಂ. ಪಾರ್ಟ್ 24 ಅಂತರಸನಹಳ್ಳಿ ಗ್ರಾಮ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ. ಮತ್ತು ಸಕಲ ಸಮಸ್ತವೂ	311.00	31.10	0.50
	ಸೇರಿದ ಇಂಡಸ್ಟ್ರೀಯಲ್ ಭೂಮಿ ಮತ್ತು ಶೆಡ್ ಪ್ಲಾಟ್ ಸಂ. 90 ಅಳತೆ 1022 ಚ.ಮೀ.ಗಳು ಅಂತರಸನಹಳ್ಳಿ 2ನೇ ಫೇಸ್, ಇಂಡಸ್ಟ್ರೀಯಲ್ ಏರಿಯಾ, ಸರ್ವೆ ಸಂ. ಪಾರ್ಟ್ 24 ಅಂತರ			
	ಸನಹಳ್ಳಿ ಗ್ರಾಮ, ಕಸಬಾ ಹೋಬಳಿ, ತುಮಕೂರು ತಾಲ್ಲೂಕು ಮತ್ತು ಜಿಲ್ಲೆ.			

ಐಟಂ 3ಕ್ಕೆ ಬಿಡ್ ಮಾಡಲು ಇಚ್ಛಿಸುವ ಬಿಡ್ದಾರರು ಐಟಂ 2ಕ್ಕೂ ಸಹ ಅಗತ್ಯವಾಗಿ ಬಿಡ್ ಮಾಡಿರ ಬೇಕು ಐಟಂ 3ಕ್ಕೆ ಮಾತ್ರ ಮಾಡುವ ಬಿಡ್ ಅನ್ನು ಒಪ್ಪಿಕೊಳ್ಳುವುದಿಲ್ಲ. ಅದಾಗ್ಯೂ ಐಟಂ 2ಕ್ಕೆ ಮಾತ್ರದ ಬಿಡ್ ಅನ್ನು ಒಪ್ಪಿಕೊಳ್ಳಲಾಗುವುದು.

ಕೆನರಾ ಬ್ಯಾಂಕ್, ಫೋ:ನಂ. 9483532366 ಇವರನ್ನು ಕಛೇರಿಯ ಕೆಲಸದ ದಿನದ ವೇಳೆಯಲ್ಲಿ ಸಂಪರ್ಕಿಸಿ. ಸಹಿ/ - ಅಧಿಕೃತ ಅಧಿಕಾರಿ

ದಿನಾಂಕ: ಸೆಪ್ಟೆಂಬರ್ 4, 2020 ಪ್ರಧಾನ ವ್ಯವಸ್ಥಾಪಕರು - ಕಾರ್ಪೊರೇಟ್ ಫೈನಾನ್ಸ್ ಮತ್ತು ಕಂಪನಿ ಕಾರ್ಯದರ್ಶಿ

ಇಂಗರ್ಸೋಲ್-ರ್ಯಾಂಡ್ (ಇಂಡಿಯಾ) ಲಿಮಿಟೆಡ್ ಪರವಾಗಿ

ದೂ 26677552 26679041

26506279

ದಿ ಗ್ರೈನ್ ಮರ್ಜಿಂಟ್ಸ್ ಕೋ.ಆಪರೇಟವ್ ಬ್ಯಾಂಕ್ ಅಮಿಚೆಡ್ ಪ್ರಧಾನ ಕಛೇರಿಃ ನಂ.2, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು - 18

ಸ್ಥಿರ ಸ್ವತ್ತುಗಳ ಬಹಿರಂಗ ಹರಾಜು ಪ್ರಕಟಣೆ

ಪಿ. ಆರ್. ಶುಭಕರ್

ಬ್ಯಾಂಕಿಗೆ ಅಡಮಾನ ಮಾಡಿರುವ ಸ್ವತ್ತುಗಳನ್ನು ಕೇಂದ್ರ ಸರ್ಕಾರದವರು 2002ನೇ ಇಸವಿಯಲ್ಲ ಜಾರಿಗೆ ತಂದಿರುವ Securitisation and Reconstruction of Financial Assets and Enforcement of Security Interest Act-2002 ರಸ್ತಯ ಎಲ್ಲ ಹೇಗಿದೆಯೋ ಅದೇ ಸ್ಥಿತಿಯಲ್ಲ ಬಹಿರಂಗವಾಗಿ ಹರಾಜು ಮಾಡಲಾಗುವುದು

	ಸಾಲಗಾರರ ಹೆಸರು	ಸ್ವತ್ತಿನ ಕಿವರ	හප්ඪාණය හෘජි	ಹರಾಜು ದಿನಾಂಕ
1.	ಶ್ರೀಮತಿ ವುಷ್ಟ ಜಗನ್ನಾಥ್ W/o ದಿ: ಕೆ.ಎಸ್.ಜಗನ್ನಾಥ್ ನಂ.137, 9ನೇ ಕ್ರಾಸ್ ಮಾರ್ಗೋಸಾ ರಸ್ತೆ, ಮಲ್ಲೇಶ್ವರಂ ಬೆಂಗಳೂರು–560 003	Property bearing No.10/2/6, situated at 1st Cross Road, Saraswathipuram, Nandhini Layout, Ward No.12, Bangalore, Residential Apartment bearing No.G-E, on the Ground Floor, "Maruthi Mansion", to be constructed in the "A" Schedule Property with the built up ares of 750 Sq.Ft., with undivided share measuring 351 Sq.Ft., (with Car Parking) Reserve Price of Property: Rs. 18,95,625/- (10% is Rs.1,89,563/-)	+ ಬಡ್ಡಿ ಮತ್ತು ಇತರೆ ವೆಚ್ಚ 31.08.2020 ರಿಂದ	07.10.2020 ಬುಧವಾರ ಬೆಳಗ್ಗೆ 11.00 ಕ್ಕೆ
2.	ಶ್ರೀ ಕೆ.ಭಾಸ್ಕರ್ S/o ದಿII ಜ.ಕನ್ನಯ್ಯ ನಾಯ್ಡು ನಂ.4, ಈಜುಕೊಳ ರಸ್ತೆ ಮಲ್ಲೇಶ್ವರಂ ಬೆಂಗಳೂರು–560003	Property bearing No.10/6-1, (old Site Nos.10 & 10/3), situated at 1st Cross Road, Saraswathipuram, Nandhini Layout, Ward No.12, Bangalore, Residential Apartment bearing No.G-D, on the Ground Floor, "Maruthi Mansion", to be constructed in the "A" Schedule Property with the built up ares of 800 Sq.Ft., with undivided share measuring 375 Sq.Ft., (with Car Parking) Reserve Price of Property: Rs. 21,72,000/- (10% is Rs.2,17,200/-)	+ ಐಡ್ಡಿ ಮತ್ತು	07.10.2020 ಬುಧವಾರ ಬೆಆಗ್ಗೆ 11.30 ಕೈ

ಬಹಿರಂಗ ಹರಾಜಿನ ನಿಯಮ ಮತ್ತು ಷರತ್ತುಗಳು

- ಬಹಿರಂಗ ಹರಾಜನ್ನು ಬ್ಯಾಂಕಿನ ಪ್ರಧಾನ ಕಛೇರಿ ನಂ.2, ಪಂಪಮಹಾಕವಿ ರಸ್ತೆ, ಜಾಮರಾಜಪೇಟೆ, ಬೆಂಗಳೂರು-560 ೦18 ರಲ್ಲ ನಡೆಸಲಾಗುವುದು. ಹರಾಜಿನಲ್ಲ ಭಾಗವಹಿಸಲು ಆಸಕ್ತ ಜಡ್ಡರುಗಳು ಆಸ್ತಿಯ ಕಾಯ್ದಟ್ಟ ಬೆಲೆಯ ಸರಿಸಮನಾಗಿ ಶೇಕಡ 10ರಷ್ಟನ್ನು ಹಿಂದಿರುಗಿಸಲಾಗುವ ಠೇವಣೆಯಾಗಿ (ಇ.ಎಂ.ಡಿ) ಪಾವತಿಸತಕ್ಕದ್ದು. ಒಂದೊಮ್ಮೆ ಹರಾಜನಲ್ಲ ಗೆದ್ದ ಜಡ್ಡುದಾರರು ವಿಕ್ರಯದ ಕರಾರುಗಳು ಹಾಗೂ ಸಮಯಕ್ಕೆ ಬದ್ದರಾಗಲು ವಿಫಲರಾದಲ್ಲ ಮತ್ತು ಯಾವುದೇ ರೀತಿಯಲ್ಲ ತಪ್ಪಿದ್ದಲ್ಲ ಅವರ ಮುಂಗಡ ಹಣದ ಠೇವಣೆಯನ್ನು ಯಾವುದೇ ಮುನ್ನೂಚನೆ ನೀಡದೆ ಬ್ಯಾಂಕು ಮುಟ್ಟುಗೋಲು ಹಾಕಿಕೊಳ್ಳುತ್ತದೆ.
- ಅತೀ ಹೆಚ್ಚಿನ ಜಡ್ಡುದಾರರು ಅದೇ ದಿನದಂದು ಜಡ್ ಮೊತ್ತದ ಶೇ.25 ರಷ್ಟು ಹಣವನ್ನು (ಇ.ಎಂ.ಡಿ ಒಳಗೊಂಡಂತೆ) ಪಾವತಿ ಮಾಡಬೇಕು. ಜಡ್ಡಿನ ಬಾಕಿ ಹಣವನ್ನು 15 ದಿನಗಳ ಒಳಗಾಗಿ ನಗದು ರೂಪದಲ್ಲ ಅಥವಾ ಡಿ.ಡಿ.ಯ ಮುಖಾಂತರ ದಿ ಗ್ರೈನ್ ಮರ್ಜೆಂಟ್ಸ್ ಕೋ.ಆಪರೇಟವ್ ಬ್ಯಾಂಕ್ ಅಮಿಚೆಡ್ ಇವರಿಗೆ ಪಾವತಿಸತಕ್ತದ್ದು.
- ಒಂದೊಮ್ಮೆ ಹರಾಜನಲ್ಲ ಗೆದ್ದ ಜಡ್ಡುದಾರರು ಕ್ರಯಪತ್ರವನ್ನು ತಮ್ಮ ಹೆಸರಿಗೆ ನೊಂದಣೆ ಮಾಡಿಸಿಕೊಳ್ಳಲು ಎಲ್ಲಾ ಬರ್ಜುಗಳನ್ನು ಅಂದರೆ ಸ್ವಾಂಪ್ ವೆಜ್ಜ ನೊಂದಣೆ ವೆಜ್ಜ ಹಾಗೂ ಇತರೆ ವೆಜ್ಜಗಳನ್ನು ಸ್ವತಃ ಅವರೇ ಭರಿಸಬೇಕು.
- ಯಾವುದೇ ಕಾರಣವನ್ನು ನೀಡದೇ ಹರಾಜನ್ನು ಅಂಗೀಕರಿಸುವ / ಮುಂದೂಡುವ ಅಥವಾ ತಿರಸ್ತರಿಸುವ ಹಕ್ಕನ್ನು ಅಧಿಕಾರ ಹೊಂದಿದ ಅಧಿಕಾರಿಯವರು ಕಾಯ್ದರಿಸಿಕೊಂಡಿರುತ್ತಾರೆ. ಆಸ್ತಿಯ ಪರೀಪೀಕ್ಷಣೆ ಇಸ್ಸಿತರ ಪಿವರಗಳಗೆ ಜಡ್ಡುದಾರರು ದಿ ಗ್ರೈನ್ ಮರ್ಜೆಂಟ್ಸ್ ಕೋ.ಆಪರೇಟವ್ ಬ್ಯಾಂಕ್ ಅಮಿಚೆಡ್ನ ಅಧಿಕಾರ ಹೊಂದಿದ ಅಧಿಕಾರಿಯವರನ್ನು ಸಂಪರ್ಕಿಸಬಹುದು. ಬಾಕಿ ಉಳದಿರುವ ತೆರಿಗೆ ಹಾಗೂ ಇತರೆ ವೆಚ್ಚಗಳನ್ನು ಖರೀದಿದಾರರೆ ಭರಿಸತಕ್ಷದ್ದು.

ಸ್ಥಳಃ ಬೆಂಗಳೂರು ದಿಸಾಂಈ 31.08.2020

ಅಧಿಕಾರ ಹೊಂದಿದ ಅಧಿಕಾರಿ ದಿ ಗ್ರೈನ್ ಮರ್ಜೆಂಟ್ಜ್ ಕೋ.ಆಪರೇಟವ್ ಬ್ಯಾಂಕ್ ಅ., ಬೆಂಗಳೂರು–18

CHANGE OF NAME

I, SRI. HEMANTH. G S/o Gopal aged about 23 years, R/a Doddagandalahalli, Srinivasa Sandra Bangarpet Taluk, Kolar District 563121, have changed my name from HEMANTA to "HEMANTH. G" vide affidavit dated 18.08.2020 sworn to before Notary Anitha Bai, at Bangalore.

CHANGE OF NAME

I, PRATHIK JAIIN, S/o. Vijay Kumar Jain, aged about 26 years, residing at #52, Dadam Kunj, 8th Cross, Magadi Road, Agrahara Dasarahalli, Bangalore - 560 079, have changed my name from V. PRATEEK KUMAR JAIN to PRATHIK JAIIN. Vide affidavit dated 02-9-2020 sworn before Advocate & Notary Manjula

PUBLIC NOTICE

This is to inform the public in General that my Client i.e. MRS.SARASWATHI W/o. late. Devaraja Gowda, aged about 48 years, residing at # 4-214A, Varamballi, Handadi, Bramhavara, Udupi-576213 is intent to purchase the property bearing Site No.67, J.P.No.161/67, layout known as PANCHAMUKHI SHREYODHAMA', formed in converted Sy.No.57/1 and 57/2, measuring 16 Acres 14 Guntas including 22 guntas kharab land, situated at AJJANAHALLI VILLAGE, Thavarekere Hobli, Bangalore South Taluk, site measuring East to West: 12.19 Mtr or 40' Feet and North to South : 9.14 Mtr or 30' Feet, totally 111.42 Square Mtrs or 1200 Square Feet from Mr. G.D.R. KRISHNA and Mrs. G.K. PARIJATHA, who are land owners and M/s. RAJESHWARI AASHIRVAD INFRA PROJECTS (P) LTD., who is Agreement Holder

Confirming Party, which is morefully described herein and hereinafter referred to as This is further informed to the Public that, if any person having any claim, objections, or interest over the Schedule Property shall be send their objections/claims to the below mentioned address within 15 days along with all their ecessary documents, otherwise my client would be complete the Deed of Sale transaction with said Mr. G.D.R. KRISHNA Mrs. G.K. PARIJATHA, and M/s.

RAJESHWARI AASHIRVAD INFRA PROJECTS (P) LTD., in respect of the Schedule roperty. If any objections/claims would come after 15 days from the date of this public notice SCHEDULE PROPERTY All that piece and parcel of Site No.67, V.P. No.161/67, layout known as 'PANCHAMUKHI SHREYODHAMA', formed in converted Sy.No.57/1 and 57/2, measuring 16 Acres 14 Guntas including 22 guntas kharab land, (duly converted land from agricultural to non-agricultural residential purpose vide its Official Memorandum No.ALN(S.T)SR.121, 122/

Bangaiore, dated:08-07-2008) and plan approved by the Magadi Planning Authority, it's order no. MPA/LAO/12/2013-14, dated: 23-07-2019, situated at AJJANAHALLI VILLAGE, Thavarekere Hobli, Bangalore South Taluk, site measuring East to West: 12.19 Mtr South: 9.14 Mtr or 30' Feet, totally 111.42 Square Mtrs or 1200 Square Feet and bounded on the : East by : 9 Meter Road, West by : Site No.64, North by : Site No.68, South by: Site No.66.

DHANARAJ, R Advocate, Office at # 15, 1st Floor, HAL Building, 1st Cross, C.K.C Garden, Bengaluru – 560027. Mobile: 9916676338

PUBLIC NOTICE

Purchase all that piece and parcel of Site No.5DM 231, Present BBMP Katha No.5DM-231, PID No.89-398-5DM-231, situated at 2" Block H.R.B.R Layout, Kalyananagar, Bangalore presently under the administrative jurisdiction of BBMP measuring East to West 12.20 meters and North to South 9.15 Mtrs, totally measuring 111.63 Square Meters, with all rights appurtenances whatsoever hereunder o underneath or above the surface and bounded or the East by : 5" D Main Road; West by : Site No.5CM 232: North by : Site No.5DM 233; South by: Site No.5DM 229:

From its owner Mr. SRIDHAR, H.G S/o.Sri. H.H. Firms having any right over the said property may lodge their objections/claims with documentary evidence within 10 days from this date of publication to the undersigned.

R. Santhosh Kumar Associates, Advocates, Flat No. 406. Motati Meadows, Nagavarapalya Main Road, Benniganahalli, Old Madras Road, C.V.Raman Nagar Post, Bangalore - 560 093.

PUBLIC NOTICE

The Sale Deed dated, 17/07/1991 registered as document No.2131/1991-92 Book-I, registered before the Office of the Sub-Registrar, Krishnarajapuram Bangalore property belonging into Mrs. Deepa wife of Mr. Anbalagan in respect of mmovable Property bearing Site 66, Old HASB Katha No.184/3, Present BBMP Katha No.786/184/3/66, situated at Kaggadasapura Village, K.R.Puram Hobli earlier Bangalore South Taluk, Presently Bangalore East Taluk, Nov. comes under the jurisdiction of BBMP. measuring East to West 40 feet and North South 60 feet totally measuring 2400 Sq.feet, and bounded by; East: Property No.65, West Property No.67, North Property No.74, South :Road. The above said original sale deed has been lost. If any body find the same please kindly return the document to the below address:

S. MURTHY. SURIYA LAW ASSOCIATES, Advocates, No.303, Motati Meadows, Nagavarapalya, Old Madras Road, Bangalore560093, Mob- 9845087191.

PUBLIC NOTICE

My client is intended to purchase the property more particularly described in the schedule hereunder from its present owner Mrs. Many Magdhalene Rego, residing at #812, Maria Villa, 7th B Cross, Shastri Nagar, Bangalore 560028. It is represented by present owner that she has a clear and marketable title to the schedule property. Any person/s who claims lien, charge or enforceable right in relation to the schedule property and or has any should lodge such claim and / or objections in supporting documents within ten (10) days hereof, failing which it will presumed that no valid claims or objections subsist and my client would proceed to complete the transaction with the present owner thereof subject to compliance with other statutory and

All that piece and parcel of the propert bearing BBMP PID No.96-163-5, New No.5, situated at 10th Cross, Manarayanapalya, Bangalore (old No. House list 8 Manarayanapalya Village, Cholanayakanahalii Dhakale, Kasaba Hobli, Bangalore North Taluk), measuring East to West 30 feet and North to South 45 feet in total measuring 1350 square feet. Bounded by

East: House No.9, West: House No.7, North: Private property and South : Road. Dr. Edward D'Souza, Advocate, #1, Nagendra Arcade, Hosur Main Road,

Madivala Post, Bangaiore-560068.

ಎಚ್ಚರಿಕೆ-ಈ ಅಂಕಣಗಳಲ್ಲಿ ಜಾಹೀರಾತುಗಳಿಗೆ ಪ್ರತಿಸ್ಪಂದಿಸುವಾಗ ಸಮುಚಿತ ರೀತಿಯಲ್ಲಿ ವಿಚಾರಿಸುವಂತೆ ವಾಚಕರಿಗೆ ಸಲಹೆ ಕೊಡಲಾಗಿದೆ. ಕನ್ನಡಪ್ರಭ ಪಬ್ಲಿಕೇಷನ್ಸ್ ಲಿಮಿಟೆಡ್ ಜಾಹೀರಾತುದಾರರಿಂದ ಮಾಡಲಾದ ಯಾವುದೇ ಕ್ಷೇಮುಗಳಿಗೆ ಹೊಣೆಯಾಗಿರುವುದಿಲ್ಲ. ಮುದ್ರಕ, ಪ್ರಕಾಶಕ, ಸಂಪಾದಕ ಮತ್ತು ಮಾಲೀಕರು ಕನ್ನಡಪ್ರಭ ಪಬ್ಲಿಕೇಷನ್ಸ್ ಲಿಮಿಟೆಡ್ ಇವರು ಅಂತಹ

ಕ್ಲೇಮುಗಳು ಅಸತ್ಯವೆಂದು ಕಂಡುಬಂದಲ್ಲಿ ಯಾವುದೇ ಪರಿಣಾಮಗಳಿಗೆ ಜವಾಬ್ದಾರಿ/ಹೊಣೆಯಾಗಿರತಕ್ಕುದಲ್ಲ.

PUBLIC NOTICE

My client SMT, LAKSHMI, M W/o Sri. Rajagopala, Aged about 38 years, Residing at #10, 2nd Main Road, IAF Post, Near Nitish Central Park, Vinayakanagara, Yelahanka Taluk, Bangalore-560063, intends to purchase the schedule properties from the

SRI. Y. ADARSHA @ ADARSHA YELLAPPA, Aged about 38 years, S/o. K. Yellappa, Residing at: No. 519, 6th Main Road, 4th E Cross, 2nd Block, HRBR Layout, Banasavadi, Bangalore-560097.

Any person/s who claims any right, title or interest of any, nature or any lien / charge or enforceable right in relation to the schedule properties has any objection of any nature to the transaction should lodge such claim/ objection in writing to the undersigned together with supporting documents within 15 days thereof, failing which it will be presumed that no valid claim/s or objections subsists and our client would proceed to complete the sale transaction with the above said person/s thereof subject to compliance

All that piece and parcel of agricultural Land bearing Sy. No.39, measuring to an extent of 1 Acre of land, situated at: Ramaganahalli Village, Somenaballi Hobli, Gudibande Taluk, Chikkaballapura District, and bounded on the:-

East by : Land bearing Sy No.38/2, West by : Land bearing Sy. No. 41/2,

North by : Road, South by : Land bearing Sy. No. 41/A Advocate, No.1, 5th Main, Bagalur Road,

Opp. Big Market & ICIC1 Bank, Vinayaka nagar, IAF Post, Bangalore-560064. Mobile: 9620511295. Date: 04.09.2020, Bangalore

🌇 ಸಾಲ ವಸೂಲಾತಿ ನ್ಯಾಯಾಧಿಕರಣ-1 ನಂ.೩ ಜೇ ಮಹಡಿ, ಎಲ್ಎ೩ ಜೀವನ್ ಮಂಗರ್ ಕಟ್ಟಡ, ರೆಸಿಡೆನ್ನಿ ರಕ್ಕೆ ಪೆಂಗಳೂರು-560001

೬.ಎ. ನಂ. 1313/2017 ನಡುವೆ ಮೆ. ಕಾರ್ಮೋರೇಷನ್ ಬ್ಯಾಂಕ್, ಕೆಂಗೇರಿ, ಬೆಂಗಳೂರು

ಶ್ರೀ.ಶ್ರೀಕಾಂತ್ ಮತ್ತು ಇತರರು <u>ಪ್ರತಿವಾದಿಗಳು</u> 1993ರ ನಿಯಮ 23 (viii)ರ ಅಡಿಯಲ್ಲಿ ಸಾಲ ವಸೂಲಾತಿ ನ್ಯಾಯಮಂಡಳಿ

 ಶ್ರೀ. ಆರ್.ಶ್ರೀಕಾಂತ, ಬಿನ್ ಶ್ರೀ.ಎ ವಿ ಎಂ ಚೆಟ್ಟಿ ವಯಸ್ತು 38 ವರ್ಷ. ಮಾಲೀಕರು, ಎಸ್ ಎಲ್ ವಿ ಇಂಟೀರಿಯುರ್ ಡ'ಕೊಂದೇಷ'ನ್ ನಾಗದೇವನಹಳ್ಳಿ ಜ್ಯಾನಭಾರತಿ ಅಂಜೆ, ದೆಂಗಳೂರು-560056. 2. ಶ್ರೀ.ಸಂಕು ಶಂಕರಣಾರಾಯಣ, ಏನ್ ಶ್ರೀ. ಅಕ್ಷತ್ವನಾರಾಯಣ, ವಯಸ್ಸು : ಮೇಜರ್, ಕೊತ್ತ ಕೋಟ ಗ್ರಾಮ ಮತ್ತು ಅಂಚೆ, ಕೊತ್ತಕೋಟ ಮಂಡಲ, ಚಿತ್ತೂರು ಜಿಲ್ಲೆ. ಆದಾಗಿ ಅರ್ಜಿದಾರರು ದ್ವಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆ ಕಾಯ್ದೆ 1993ರಲ್ಲಿ ಪರಿಚ್ಛೇದ 19ರ ಅಡಿಯಲ್ಲಿ ಆಸ್ವಯಸುವಂತೆ ನಿಮ್ಮಂದ ಹಾಗೂ ಇತರರಿಂದ ವ್ಯಾಂಕಿಗೆ ಬರಬೇಕಾದ ವಾಕಿ ರೂ. 68,18,588/- ಆಸಲು ಮತ್ತು 2% ದಂಡದ ಬಡ್ಡಿ ಸೇರಿದಂತೆ ಜೊತೆಗೆ ಬಡ್ಡಿ ಮತ್ತು ಖರ್ಚಿ, ಮೇಲಿನ ಮೊಕದ್ರಮೆಯ ವಿಚಾರಣೆಯನ್ನು ನಿಮ್ಮ ಉಪಸ್ಥತಿಗಾಗಿ ಪತ್ರಿಕಾ ಪ್ರಕಟಣೆಯಾದ 30 ದಿನಗಳ ಒಳಗೆ ಅಥವಾ ದಿನಾಂಕ 28.12.2020 ಬೆಳಗ್ಗೆ 10.30 ಗಂಟೆಗೆ ನಡೆಸಲಾಗುವುದು, ಆದ ಕಾರಣ ತಾವು ಖುದ್ದಾಗಿ ಅಥವಾ ತಮ್ಮ ವಕೀಲರ ಮುಖಾಂತರ ಮೇಲೆ ತಿಳಿಸಿರುವ ಮೇಲ್ಫನವಿ ನ್ಯಾಯಮಂಡಳಿಯ

ತಿಳಿಸಲಾಗುವುದು. ಒಂದು ವೇಳೆ ನೀವು ಗೈರು ಹಾಜರಾದಲ್ಲಿಯೂ ಸಹ ಈ ಅರ್ಜಿಯನ್ನು ವಿಚಾರಣೆಗೆ ಕರೆದು ತೀರ್ಮಾನಿಸಲಾಗುವುದೆಂದು ಸೂಚನೆ ನೀಡಲಾಗಿದೆ. ದಿನಾಂಕ 27.98.2020 ರಂದು ನನ್ನ ಸಹಿ ಮತ್ತು ನ್ಯಾಯವುಂಡಳಿಯ ಮೊಹರಿನೊಂದಿಗೆ

ಮುಂದೆ ಹಾಜರಿರಬೇಕಾಗಿ ಈ ಮೂಲಕ

ಟ್ರಿಬ್ಯೂನಲ್ ರಿಜಿಸ್ಟಾರ್ ಅದೇಶದಂತೆ ಡೆಪ್ಟ್ ರಿಕವರಿ ಟ್ರಿಬ್ಯೂನಲ್-1, ಬೆಂಗಳೂರು

ಗುಜರಾತ್ ಪೆಟ್ರೋಸಿಂಥೀಸ್ ಲಿಮಿಟೆಡ್

ಸಂ. 24, IIನೇ ಮೈನ್, ದೊಡ್ಡನೇಕ್ಕುಂದಿ ಇಂಡಸ್ಟ್ರಿಯಲ್ ಪ್ರದೇಶ, ಫೇಸ್ 1, ಮಹದೇವಪುರ ಅಂಚೆ, ಬೆಂಗಳೂರು-560048.

CIN:L23209KA1977PLC043357

Email:info@gpl.in, secretarial@gujaratpetrosynthese.com Website:www.gpl.in

43ನೇ ವಾರ್ಷಿಕ ಮಹಾಸಭೆಯ ಮತ್ತು ಇ-ಮತದಾನ ಸೌಲಭ್ಯದ ಬಗ್ಗೆ ಸೂಚನೆ ಸೂಚನೆ ನೀಡುವುದೇನೆಂದರೆ ಗುಜರಾತ್ ಪೆಟ್ರೋಸಿಂಥೀಸ್ ಲಿಮಿಟೆಡ್ನ 43ನೇ ವಾರ್ಷಿಕ ಮಹಾಸಭೆಯು (''**AGM**'') 29ನೇ ಸೆಪ್ಟೆಂಬರ್ 2020ರ ಮಧ್ಯಾಹೃ

12.30 (ಐಎಸ್ಟಿ)ಕ್ಕೆ ವಿಡಿಯೋ ಸಮಾವೇಶ ('**VC**') ಇತರೆ ದೃಶ್ಯ ಶ್ರವಣ ಮಾಧ್ಯಮದ ('OAVM') ಮೂಲಕ ನಡೆಯುತ್ತದೆ. ಸಭೆಯು ಕಂಪನಿಯ ನೋಂದಾಯಿತ ಕಛೇರಿ ಸಂ. 24, l ನೇ ಮೈನ್, ದೊಡ್ಡನೇಕ್ಕುಂದಿ, ಕೈಗಾರಿಕಾ ಪ್ರದೇಶ, ಹಂತ 1, ಮಹದೇವಪುರ ಅಂಚೆ, ಬೆಂಗಳೂರು- 560048 ಎಜಿಎಂ ಸೂಚನೆಯಲ್ಲಿ ತಿಳಿಸಲಾದ ವಿಷಯಗಳನ್ನು ವ್ಯವಹರಿಸುವುದಕ್ಕಾಗಿ ನಡೆಯುತ್ತದೆ. 08 ಏಪ್ರಿಲ್ 2020ರ 13ನೇ ಏಪ್ರಿಲ್ 2020 ಮತ್ತು 05 ಮೇ 2020 ದಿನಾಂಕ ಕಾರ್ಪೋರೇಟ್ ಮಂತ್ರಾಲಯ ನೀಡಿರುವ ಸುತ್ತೋಲೆಗಳಂತೆ (ಸಂಗ್ರಹಿತವಾಗಿ '**MCA ಸುತ್ತೋಲೆ**' ಗಳು ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ) ಮತ್ತು ದಿ ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಚ್ ಬೋರ್ಡ್ ಆಫ್ ಇಂಡಿಯಾದ 12ನೇ ಮೇ 2020ರ ಸುತ್ತೋಲೆ

('SĒBI ಸುತ್ತೋಲೆ') ಗಳನ್ವಯ 2019-20ರ ಹಣಕಾಸು ವರ್ಷ (''FЎ'')ದ ವಾರ್ಷಿಕ ವರದಿಯೊಂದಿಗೆ ಎಜಿಎಂನ ನೋಟೀಸನ್ನು ಕಂಪನಿ/ ನಿಕ್ಷೇಪದಾರರು ವರ್ಗಾವಣೆ ಏಜೆಂಟ್ ('RTA') ಯೊಂದಿಗೆ ಯಾರು ಇ–ಮೇಲ್ ವಿಳಾಸಗಳನ್ನು ನೋಂದಾಯಿಸಿಕೊಂಡ ಸದಸ್ಯರಿಗೆ 04 ಸೆಪ್ಟೆಂಬರ್ 2020ರ ಶುಕ್ರವಾರ ವಿದ್ಯುನ್ನಾನ ರೀತಿ ಮೂಲಕ ಕಳುಹಿಸಲಾಗಿದೆ. ಎಂಸಿಎ ಮತ್ತು ಸೆಬಿಯ ಸುತ್ತೋಲೆಗಳಂತೆ ಎಜಿಎಂನೆ ಮತ್ತು ಸೆಬಿ ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಗಳನ್ನು ಭೌತಿಕ ಪ್ರತಿಗಳನ್ನು ಕಳುಹಿಸುವುದಿಲ್ಲ. ಎಫ್ವೈ 2019-20ರ ಕಂಪನಿಯ ವಾರ್ಷಿಕ ವರದಿ ಇಂಟರ್ ಆಲಿಯಾ 43ನೇ ಎಜಿಎಂನ ನೋಟೀಸ್ ಮತ್ತು ವಿವರಣೆ ಹೇಳಿಕೆಯಿರುವ ವರದಿಯನ್ನು ಕಂಪನಿ ವೆಬ್ಸೈಟ್ www.gpl.in ಮತ್ತು ಕಂಪನಿಯ ಷೇರುಗಳು ಲಿಸ್ಗೆಡ್ ಸ್ಟಾಕ್ ಎಕ್ಫ್ಫ್ಲ್ಂಜ್ ವೆಬ್ಸೈಟ್ www.bseindia.com ನಲ್ಲೂ ಲಭ್ಯವಿರುತ್ತವೆ. ಇದರ ಪ್ರತಿಯು ಸೆಂಟ್ರಲ್ ಡಿಪಾಸಿಟರಿ ಸರ್ವೀಸಸ್ ಲಿಮಿಟೆಡ್ ('CDSL')ನ ವೆಬ್ಸೈಟ್ www.evotingindia.com ಸಹ ಲಭ್ಯ ವಿರುತ್ತದೆ. ಅದೃಶ್ಯ ಇ-ಮತದಾನ:

2014ರ ಕಂಪನಿಗಳ (ವ್ಯವಸ್ಥಾಪನೆ ಮತ್ತು ಆಡಳಿತ) ನಿಯಮಗಳ ನಿಯಮ 20 ರೊಂದಿಗೆ ಓದಿಕೊಳ್ಳಬೇಕಾದ ಕಲಂ 108ರ ಕಟ್ಟಲೆಗಳು ಹಾಗೂ ಆಗಿರುವ ತಿದ್ದುಪಡಿಗಳು ಹಾಗೂ ಇನ್ಸ್ಟಟ್ಕೂಟ್ ಆಫ್ ಕಂಪನಿ ಸೆಕೈಟರೀಸ್ ಆಫ್ ಇಂಡಿಯಾವು ಜನರಲ್ ಮೀಟಂಗ್ಸ್ ಗಳ ಸ್ತೆಟೆರಿಯಲ್ ಸ್ಕಾಂಡರ್ಡ್-2 ಹಾಗೂ 2015ರ ಸೆಬಿ (ಲಿಸ್ತಿಂಗ್ ಹೊಣೆಗಾರಿಕೆಗಳು ಮತ್ತು ಬಹಿರಂಗಪಡಿಸುವಿಕೆ ಅವಶ್ಯಕತೆ)ಯ ನಿಯಂತ್ರಣ 44ರನ್ವಯ ಕಂಪನಿಯು ತನ್ನ ಸದಸ್ಯರು ಎಜಿಎಂಗೆ ಮುಂಚೆ ಮತ್ತು ಎಜಿಎಂನಲ್ಲಿ ನಡೆಯುವ ವಿಷಯಗಳ ಬಗ್ಗೆ ಅದೃಶ್ಯ ಇ-ಮತದಾನ ಹಾಗೂ ನೇರ ಮತದಾನ ಮಾಡುವ ಉದ್ದೇಶಕ್ಕಾಗಿ ವಿದ್ಯುನ್ಮಾನ ರೀತಿಯ ಸೌಲಭ್ಯವನ್ನು ಮಾಡಿಕೊಳ್ಳುವುದಕ್ಕಾಗಿ ಸಿಡಿಎಸ್ಎಲ್

ಅದೃಶ್ಯ ಮತದಾನಕ್ಕಾಗಿ ವಿವರವಾದ ಸೂಚನೆಗಳನ್ನು ಎಜಿಎಂನ ನೋಟೀಸ್ ಹಾಗೂ ಬಿಗ್**ಷೇರ್ ಸರ್ವೀಸಸ್ ಲಿಮಿಟೆಡ್, ಕಂಪನಿಯ ಆರ್**ಟಿಎ ಇವರು ಸದಸ್ಯರಿಗೆ ಕಳುಹಿಸಿದ ಇಮೇಲ್ನಲ್ಲು ನೀಡಲಾಗಿರುತ್ತದೆ. ಸದಸ್ಯರು ಕೆಳಕಂಡವುಗಳನ್ನು ಗಮನಿಸಲು ಕೋರಲಾಗಿದೆ.

1. ಇ-ಮತದಾನವು ಗುರುವಾರ, 24ನೇ ಸೆಪ್ಟೆಂಬರ್ 2020 ರಂದು ಬೆಳಿಗ್ಗೆ 09.00 (ಐಎಸ್ಟಿ)ಕ್ಕೆ ಆರಂಭವಾಗುತ್ತದೆ ಮತ್ತು ಸೋಮವಾರ 28ನೇ ಸೆಪ್ಟೆಂಬರ್ 2020ರ ಸಂಜಿ 5.00 (ಐಎಸ್ಟಿ)ಕ್ಕೆ ಮುಕ್ತಾಯವಾಗುತ್ತದೆ. ಅದೃಶ್ಯ ಇ-ಮತದಾನದ ಮಾಡ್ಯೂಲ್ ಅನ್ನು ಸಿಡಿಎಸ್ಎಲ್ ನಿಲ್ಲಿಸುತ್ತದೆ ಮತ್ತು ಸದಸ್ಯರು ಸದರಿ ದಿನಾಂಕ ಮತ್ತು ಸಮಯದ ಆಚೆಗೆ ವಿದ್ಯು ನ್ನಾನ ಮೂಲಕ ಮತ ಹಾಕುವಂತಿಲ್ಲ. 2. ಸದಸ್ಯರ ಮತದಾನದ ಹಕ್ಕು 22ನೇ ಸೆಪ್ಟೆಂಬರ್ 2020ರ ಮಂಗಳವಾರ (ಕಟ್-ಆಫ್ ದಿನಾಂಕ) ದಂದು ತಿದ್ದುಪಡಿ ಸದಸ್ಯರು ಹೊಂದಿರುವ ಪಾವತಿಗೊಳಿಸಿದ ಈಕ್ಷಿಟಿ

ಷೇರು ಬಂಡವಾಳದ ಅನುಪಾತೆಕ್ಕೆ ತಕ್ಕಂತೆ ಇರುತ್ತದೆ. ಅದೃಶ್ಯ ಇ-ಮತದಾನ ಸೌಲಭ್ಯವು ಸಭೆಯು ನಡೆಯುವಾಗ ಸಹ ಲಭ್ಯವಿರುತ್ತದೆ, ಹೀಗಾಗಿ ಸಭೆಗೆ ಹಾಜರಾಗುವ ಸದಸ್ಯರು ಅದೃಶ್ಯ ಇ-ಮತದಾನ ಮಾಡದೇ ಇದ್ದಲ್ಲಿ ಸಭೆಯಲ್ಲಿ ಇವರ ಮತದಾನದ ಹಕ್ಕು ಚಲಾಯಿಸಬಹುದಾಗಿದೆ. ಕಟ್ ಆಫ್ ದಿನಾಂಕದಂದು ಇದ್ದಂತೆ ಯಾವ ವ್ಯಕ್ತಿಯ ಹೆಸರು ಸದಸ್ಯರು ರಿಜಿಸ್ಟರ್/ ಫಲಾನುಭವಿ ಮಾಲೀಕರ ದಾಖಲೆಯಲ್ಲಿರುತ್ತದೆಯೋ ಅಂತಹವರು ಎಜಿಎಂಗೆ ಮುಂಚಿನ/ ಎಜಿಎಂ ನಡುವಾಗಿರುವ ಅವಧಿಯಲ್ಲಿ ಅದೃಶ್ಯ ಇ-ಮತದಾನದ ಸೌಲಭ್ಯ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. 3. ಸದಸ್ಯರು ಎಜಿಎಂಗೆ ಮುಂಚೆ ಠರಾವುಗಳ ಮೇಲೆ ಅದೃಶ್ಯ ಇ-ಮತದಾನ ಮಾಡಿರುವವರು ವಿಸಿ/ ಓಎವಿಎಂ ಮೂಲಕ ನಡೆಯುವ ಎಜಿಎಂನಲ್ಲಿ ಭಾಗವಹಿಸಲು

ಅರ್ಹರಾಗುತ್ತಾರೆ. ಆದರೆ ಅಂತಹ ಠರಾವುಗಳ ಮೇಲೆ ಮತ್ತೆ ಮತ ಹಾಕಲು ಅರ್ಹರಾಗುವುದಿಲ್ಲ. ಎಜಿಎಂಗೆ ಸೇರಿಕೊಳ್ಳಲು ಪಾಲಿಸಬೇಕಾದ ರೀತಿ:

ವಿಸಿ/ಓಎವಿಎಂನ ಮೂಲಕ ಎಜಿಎಂಗೆ ಹಾಜರಾಗುವ ಸೌಲಭ್ಯವು <u>www.evotingindia.com</u> ನಲ್ಲಿನ ಸಿಡಿಎಸ್ಎಲ್ ಇ-ವೋಟಿಂಗ್ ಸಿಸ್ಟಂ ಮೂಲಕ ಇ-ಮೇಲ್ ವಿಳಾಸಗಳನ್ನು ನೋಂದಾಯಿಸಿಕೊಲ್ಬಲು/ ಅಪ್**ಡೇಟ್ ಮಾಡಲು ಅನುಸರಿಸಬೇಕಾದ ರೀತಿಗಳು**:

ಯಾವ ಸದಸ್ಯನು ತಮ್ಮ ಇ-ಮೇಲ್ ವಿಳಾಸಗಳನ್ನು ಇನ್ನೂ ನೋಂದಾಯಿಸಿಕೊಂಡಿಲ್ಲವೋ ಅಂತಹವರು ಕೆಳಕಂಡ ರೀತಿಳನ್ನು ಅನುಸರಿಸಿ ತಮ್ಮ ಇ-ಮೇಲ್ ವಿಳಾಸಗಳನ್ನು ನೋಂದಾಯಿಸಿಕೊಂಡರೆ/ ಅಪ್ಡೇಟ್ ಮಾಡಿಕೊಂಡರೆ ಅದೃಶ್ಯ ಮತದಾನಕ್ಕಾಗಿ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಜೊತೆಗೆ ಎಜಿಎಂನ ನೋಟೀಸ್ ವಾರ್ಷಿಕ ವರದಿಯನ್ನು ವಿದ್ಯು ನ್ಮಾನವಾಗಿ ಪಡೆದುಕೊಳ್ಳಬಹುದು.

1. https://bigshareonline.com/InvestorRegistration.aspx ವಿರುವ ಲಿಂಕ್ಗೆ ಭೇಟಿ ಮಾಡಿ.

2. ಕಂಪನಿಯ ಹೆಸರು ಗುಜರಾತ್ ಪೆಟ್ರೋಸಿಂಥೀಸ್ ಲಿಮಿಟೆಡ್ ಅನ್ನು ಆಯ್ಕೆ ಮಾಡಿಕೊಳ್ಳಿ.

3. ಫಿಜಿಕಲ್ ಪೋಲಿಯೋ ಸಂಖ್ಯೆ ಅಥವಾ ಡಿಪಿ ಐಡಿ ಮತ್ತು ಕ್ಲೈಂಟ್ ಐಡಿಯನ್ನು ನಮೂದಿಸಿ. 4. ಪಾನ್ ಅನ್ನು ನಮೂದಿಸಿ.

ದಿನಾಂಕ: 5ನೇ ಸೆಪ್ಟೆಂಬರ್, 2020

ಸ್ಥಳ : ಬೆಂಗಳೂರು

5. ಹೊಸ ಇ–ಮೇಲ್ ವಿಳಾಸ, ಹೊಸ ಮೊಬೈಲ್ ಸಂಖ್ಯೆಯನ್ನು ಅಪ್ ಡೇಟ್ ಅಥವಾ ಸೇರಿಸಿರಿ ಮತ್ತು ತಮ್ಮ ಪೂರ್ಣ ಹೆಸರನ್ನು ನಮೂದಿಸಿ. 6. ಎಂಟರ್ ಮಾಡಿರುವ ವಿವರಗಳನ್ನು ದೃಡೀಕರಿಸಿ ಮತ್ತು ಸಲ್ಲಿಸಿ.

7. ನಂತರ ಎಜಿಎಂ ನೋಟೀಸ್ ಅನ್ನು ಪಡೆದುಕೊಳ್ಳುವುದಕ್ಕಾಗಿ ಇ–ಮೇಲ್ ವಿಳಾಸವನ್ನು ಸಿಸ್ಟಂ ದೃಢೀಕರಿಸುತ್ತದೆ.

8. ಇ–ಮೇಲ್ ವಿಳಾಸವನ್ನು ನೋಂದಾಯಿಸಿಕೊಳ್ಳುವುದರಲ್ಲಿ ಏನಾದರೂ ಸ್ಪಷ್ಟನೆಗಳು ಬೇಕಾದಲ್ಲಿ/ ತೊಂದರೆಗಳು ಕಂಡುಬಂದಲ್ಲಿ ಅಂತಹ ಸದಸ್ಯರು Investorbigshareonline.comಗೆ ಬರೆದುಕೊಳ್ಳಬೇಕು.

ಡಿಮ್ಯಾಟ್ ನಮೂನೆಯಲ್ಲಿ ಶೇರುಗಳನ್ನು ಹೊಂದಿರುವ ಸದಸ್ಯರು ಇ–ಮೇಲ್ ವಿಳಾಸದ ಶಾಶ್ವದ ನೋಂದಾವಣಿ ಮಾಡಿಕೊಳ್ಳುವುದಕ್ಕಾಗಿ ನಿಕ್ಸೇಪ ಭಾಗೀದಾರರನ್ನು| ('DPs') ಹಾಗೂ ಭೌತಿಕ ನಮೂನೆಯಲ್ಲಿ ಷೇರುಗಳನ್ನು ರಿಜಿಸ್ಟಾರ್ ಮತ್ತು ವರ್ಗಾವಣೆ ಏಜಂಟರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬೇಕು. ಎಜಿಎಂಗೆ ಹಾಜರಾಗಲು ಮತ್ತು ಇ–ಮತದಾನ ವ್ಯವಸ್ಥೆ ಮೂಲಕದ ಇ–ಮತದಾನಕ್ಕೆ ಸಂಬಂಧಿಸಿದ ಸ್ಪಷ್ಟನೆ ಮತ್ತು ಅಂಶಗಳು ಇದ್ದಲ್ಲಿ ನೀವುಪದೇ ಪದೇ ಕೇಳುವ ಪ್ರಶ್ನೆಗಳು ('ಎಫ್ಎಕ್ಯೂಎಸ್') ಮತ್ತು ಇ–ಮತದಾನದ ಮ್ಯಾನ್ಯುಯಲ್ <u>www.evotingindia.com</u> ನಲ್ಲಿ ಹೆಲ್ಪ್ ಸೆಕ್ಷನ್ಡಿನಡಿ ಲಭ್ಯವಿರುತ್ತದೆ ಅಥವಾ helpdesk.evoting@cdslindia.com ಗೆ ಇ–ಮೇಲ್ ಮಾಡಬೇಕು ಅಥವಾ ಶ್ರೀ ನಿತಿನ್ ಕುಂದೇರ್ (022–23058738) ಅಥವಾ ಮೆಹಬೂಬ್

ಲಖನಿ (022–23058543) ಅಥವಾ ತ್ರೀ ರಾಖೇಶ್ ದಾಲ್ವಿ (022–23058542) ರವರನ್ನು ಸಂಪರ್ಕಿಸಿ. ಸರ್ವೀಸಸ್ (ಇಂಡಿಯಾ) ಲಿಮಿಟೆಡ್, ಎ ವಿಂಗ್, 25ನೇ ಮಹಡಿ, ಮಾರತನ್ ಫ್ಯೂಚರೆಕ್ಸ್ ಮಫತ್ಲಾಲ್ ಮಿಲ್ ಕಾಂಪೌಂಡ್ಸ್, ಎನ್.ಎಂ. ಜೋಷಿ ಮಾರ್ಗ್, ಲೋವರ್ ಪಾರೆಲ್ (ಪಶ್ಚಿಮ), ಮುಂಬೈ–400013 ಅಥವಾ <u>helpdesk.evoting@cdslindia.com</u> ಗೆ ಅಥವಾ 022–23058542/43ಕ್ಕೆ

ಗುಜರಾತ್ ಪೆಟ್ರೋಸಿಂಥೀಸ್ ಲಿಮಿಟೆಡ್ ಪರವಾಗಿ

ಉರ್ಮಿ ಪ್ರಸಾದ್ ಜಂಟಿ ವ್ಯವಸ್ಥಾಪಕ ನಿರ್ದೇಶಕರು

kpepaper.asianetnews.com 🌑 🦰 🌑

